

TIGHT BINDING BOOK

**TEXT FLY WITHIN
THE BOOK ONLY**

UNIVERSAL
LIBRARY

OU_202350

UNIVERSAL
LIBRARY

ಸುನಿತ

ಶ್ರೀನಿವಾಸ

ರಂ. ೮-೪-೦

ಮೊದಲ ಮುಂದ್ರಣ ರೇಖೆ

ಎಲ್ಲ ಅಧಿಕಾರವನ್ನೂ ಕಾದಿದೆ

ಚೆಂಗಳೂರು ಪ್ರೀಸ್, ಮೈಸೂರು ರೋಡು, ಚೆಂಗಳೂರು ಸಿಟಿ

ಮುನ್ನಡಿ

ಈ ಪದ್ಯಸಂಕಲನದಲ್ಲಿರುವ ಹೊದಲ ಪದ್ಯ “ಸುನೀತ” ಕೆಲವು ವರ್ಷಗಳ ಹಿಂದೆ ನಾನು “ಯಶೋಧರಾ” ನಾಟಕವನ್ನು ಬರೆಯುವ ನೇಳಿ ಬರೆದು. ಉಳಿದ ಪದ್ಯಗಳು ಈ ಒಂದೂವರೆ ಎರಡು ವರ್ಷಗಳ ಕ್ರಮ. ಇನ್ನೆಲ್ಲ “ಜೀವನ್” ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಾಗಿವೆ.

ಸುನೀತ ಬೊಧ್ವಧಮ್ಯದ ಇತಿಹಾಸದಲ್ಲಿ ಒಬ್ಬ ಪ್ರಮುಖ ವ್ಯಕ್ತಿ. ಅಂತ್ಯಜರಾಗಿ ಹುಟ್ಟು ದೃವದ ಅನುಗ್ರಹವನ್ನು ಪಡೆದರೆಂದು ಇತರ ಮತಗಳು ಸಂದನಾರ್ಥಿ ತರುಪಾಣಿ ಮಾಡಾರ ಚನ್ನರುನವರನ್ನು ಹೊಗಳಿರುವಂತೆ ಬೊಧ್ವಧಮ್ಯ ಇವನನ್ನು ಹೊಗಳಿದೆ.

ಕ್ವಿಟ್ಟ್‌ಲ್‌ಕೊನಾಟಕಿ ದಕ್ಕಿಣ ಅನೇರಿಕದ ಒಂದು ತಿಳಿದ ನಾಗರಿಕತೆಯ ದೈವ. ಹಾವಿನ ಒಡಲು, ಮನುಷ್ಯನ ತಲೆ, ಹಕ್ಕಿಯ ರಕ್ಷಣೆ: ಇವು ಈ ದೃವದ ವಿಗ್ರಹದ ಲಕ್ಷ್ಯಗಳು. ಈ ದೃವಕ್ಕೆ ಹೊದಲಲ್ಲಿ ಜೀವಗಳನ್ನು ಬಲಿಕೊಡುತ್ತಿದ್ದರೆಂದೂ ಒಬ್ಬ ಸುಧಾರಕನಿಂದ ಇದು ತಿದ್ದಿ ಅನೇರಿ ಹೊನ್ನ ಹಣ್ಣಿನ ಪೂಜೆಯ ಶೈಲಿ ವಾಡಿಕೆಯಾಯಿತೆಂದೂ ಇತಿಹಾಸ ಹೇಳುತ್ತದೆ. ಇದಾದ ಸಂಭಾಷಣನ್ನು ಉಹಿಸುವಲ್ಲಿ ಈ ಕ್ರಮ ರೂಪ ಗೊಂಡಿತು.

ಈ ಪ್ರಸ್ತುತಿ ನೇರಿಡುವ ಎಲ್ಲರಿಗೂ ಇದರಲ್ಲಿರುವ ಎಲ್ಲ ಕ್ರಮಗಳ ಒಪ್ಪಿಗೆಯಾಗುವುದೆಂದು ನಾನು ನಿರೀಕ್ಷಿಸುತ್ತಿಲ್ಲ. ಯಾವುದನ್ನೇ ಆಗಲಿ, ಎಲ್ಲವನ್ನೇ ಆಗಲಿ, ಒಪ್ಪಿದವರು ಅಜ್ಞರೆಂದಾಗಲಿ ವಿರೋಧಿಗಳೆಂದಾಗಲಿ ನಾನು ಎಣಿಸಲಾರೆ. ನನ್ನ ಬಹು ಹತ್ತಿರದ ಬಂಧುಗಳಿಗೆ ಮಿಶ್ರಿಗೆ ನನ್ನ ಕ್ರಮಗಳು ಅನೇಕ ನೇಳಿ ಒಪ್ಪಿಗೆಯಾಗುವುದಿಲ್ಲ. ಆದರೆ ಬಂಧು ಮಿಶ್ರರಾದವರು ಕೂಡ ಒಂದು ಕ್ರಮಗಳ ವಿಷಯದಲ್ಲಿ ಸಹಸ್ರೇಯಿಂದ ನಡೆದುಕೊಂಡರೆಯೇ ಅದರ ಗುಣವನ್ನು ಕಾಣಬಹುದು. ಅವಗುಣವನ್ನು ಕಾಣಬುದ್ದಕ್ಕಾದರೂ ಸಹಸ್ರೇಯಿಂದ ಓದುವುದು ಆವಶ್ಯಕ.

ಈ ಪುಸ್ತಕ ಓದುವ ಎಲ್ಲರಿಂದಲೂ ನಾನು ಈ ಕೃತಿಗಳನ್ನು ಕುರಿತು ಏನಿಲ್ಲವೇಂದರೂ ಸಹನೆಯನ್ನು ಯಾಚಿಸುತ್ತೇನೆ. ಸಹನೆ ಮಾತ್ರವೇಕೆ, ಆದರವನ್ನೇ ಕೊಳ್ಳಿ, ಎನ್ನುವವರು ಕೆಲವರೋ ಹಲವರೋ ಇರಬೇಕು. ಅದು ನನಗೆ ಸಂತೋಷ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾದುದಿಲ್ಲ.

ಚೆಂಗಳೂರು,
ವ್ಯಾಯಾ ಸಂಪತ್ತಿ ರ ಅಷಾಧ ಶಂಕ್ಷಿಪ್ತ ಸಂಪುಟ
ಶುಕ್ರವಾರ 5-7-46.

ಶ್ರೀನಿವಾಸ

విషయసూచి

పట

	మున్నడి					
ర.	సునీత	०
అ.	డ్యూక్-స్క్యూండి సంవాద	६
ఇ.	నాగేశ్వర దిశ్టిక్	१०
అ.	వాల్ఫ్ ఎర్ మాతు	१४
ఖ.	ఆచార్య - గాణగ్ సంవాద	१५
క.	“ నాను రజపుత్ ”	१६
డ.	బర్న్ డ్ర్ షా మాతు	१७
అ.	దొరె దళపతి	१८
ఇ.	రాయబాలు	१९
గం.	లోక్ మన్	२१
గం.	ఎద-బల	२२
గం.	నరి మంగ	२३
గం.	హూగళ వాద	२४
గం.	గంటు జగళ	२५
గం.	మంరు కరు	२६
గం.	విఁటేయ కోట్టిగే	२७
గం.	లేచ్ - లేఖన	२८
గం.	దొడ్డ వర గణిత	२९
గం.	వింరా	३०
గం.	క్షుట్ట ల్ కోవాటిలి	३१
గం.	కల్పంత	३२
గం.	విసిన వికారి	३३
గం.	విష్టీంద్రజాల	३४
గం.	తాయాద కృష్ణ	३५
గం.	ధృతి	३०
గం.	అతేయ తారె	३१
గం.	సంకల్ప	३२
గం.	యలసంగి జక్కువ్వు	३३
గం.	“ ఐనే బరలి, ఎంతే ఇరలి ”	३४
గం.	జీవదాత సత్కావన్న కురితు	३५

ಶ್ರೀ ನಿ ನಾ ಸ ರಚಿತ

ಕೆಲವು ಸಣ್ಣ ಕತೆಗಳು	ವಿಮರ್ಶೆ ಇ (ಲೇಖನಗಳು)
ಬಿನ್ನೆಹ (ಗೀತೆಗಳು)	ಯಶೋಧರಾ (ನಾಟಕ)
ಶಾಂತಾ (ಸಣ್ಣ ದೃಶ್ಯ)	ಮಲಾರ (ಪದ್ಯಗಳು)
ಸಾವಿತ್ರಿ (,,)	ಸಣ್ಣ ಕತೆಗಳು ಒ
ಸಣ್ಣ ಕತೆಗಳು	ರವಿಂದ್ರನಾಥ ಶಾಕೂರರು
ಸಾಹಿತ್ಯ (ಉಪನ್ಯಾಸ)	ಸಣ್ಣ ಕತೆಗಳು ಆ
ಅರುಣ (ಪದ್ಯಗಳು)	ಶ್ರೀ ರಾಮಕೃಷ್ಣ
ವಿಮರ್ಶೆ ಗ (ಲೇಖನಗಳು)	ತಿರುವಾಣಿ (ಗೀತಪ್ರಧಾನ ನಾಟಕ)
ಉಷಾ (ಸಣ್ಣ ದೃಶ್ಯ)	ಕಣಾರಟಿಕದ ಜನಪದ ಸಾಹಿತ್ಯ
ಸುಭೂತಿ (ಕತೆ)	ಕಾಕನಕೋಟಿ (ದೃಶ್ಯ)
ತಾಳೀಕೋಟಿ (ಐಕ್ಯಾಸಿಕ ದೃಶ್ಯ)	ಆದಿಕವಿ ವಾಲ್ಯುಕಿ
ವಿಮರ್ಶೆ ಅ (ಲೇಖನಗಳು)	ವಿಮರ್ಶೆ ಉ (ಲೇಖನಗಳು)
ನಾಲ್ಕು ಸಣ್ಣ ಕತೆಗಳು	ಸಣ್ಣ ಕತೆಗಳು ಈ
ಕನ್ನಡದ ಸೇವೆ (ಭಾಷಣ)	ಗೌಡರ ಮಲ್ಲಿ (ಪದ್ಯ ಚಂಡಿ)
ಮಂಜುಳಾ (ಸಾಮಾಜಿಕ ದೃಶ್ಯ)	ರಾಮನವನ್ನಿ „
ತಾವರೆ (ಪದ್ಯಗಳು)	ಮೂಕನ ಮಕ್ಕಳು „,
ಕಣಾರಟಿಕದ ಜನತೆಯ ಸಂಸ್ಕೃತಿ	ತಾಯ್ಯಾಡಿಯ ತಮ್ಮಡಿ (ಭಾಷಣ)
ಚೆಲುವು (ಪದ್ಯಗಳು)	ನವರಾತ್ರಿ ಅ, ಉ (ಕಥನ ಕವನ)
ಶಿವ ಭತ್ತಪತಿ (ಐಕ್ಯಾಸಿಕ ದೃಶ್ಯ)	ಚಿತ್ರಾಂಗದಾ (ಭಾಷಾಂತರ)
(ಇಂಗ್ಲೀಷಿನಲ್ಲಿ)	

Popular Culture in Karnataka
The Poetry of Valmiki

Short Stories (4 Vols.)
Subbanna (Story)
Rabindranath Tagore.

ಈ ಪ್ರಸ್ತುತಿಗಳು ದೊರೆಯವ ಸ್ಥಳಗಳು :—

ಸತ್ಯಶೋಧನ ಪ್ರಸ್ತುತಿ ಭಂಡಾರ, ಕೋಟಿ, ಬೆಂಗಳೂರು ಸಿಟಿ
ಬೆಂಗಳೂರು ಪ್ರಸ್ತುತಿ, ಮೈಸೂರು ರೋಡ್, ಬೆಂಗಳೂರು ಸಿಟಿ
ಜೀವನ ಕಾರ್ಯಾಲಯ, ಉತ್ತರ ಗ್ರಾಮಪುರದ ಲಿಸ್ಟರಿ, ಬಸವನಗುಡಿ ಪ್ರಾಲು
ಸಾಹಿತ್ಯ ಭಾಂಡಾರ, ಹುಬ್ಬಿ

ಸುನಿತ

ಗುರುವಿನ ಮಹಿಮೆಯ ಹೊಗಳುವ ಗೀತಾ
ಇದ ಹಾಡಿದನು ಸುನಿತಾ.

ಮಗಧರ ನಗರಿ ರಾಜಗೃಹದಲಿ
ಬೀದಿಯ ಕಸವನು ಗುಡಿಸುವನವನು;
ಕೇಳು ಜಾತಿಯಲಿ ಕೇಳು ಜನದಲಿ
ಹುಟ್ಟು ಬೆಳೆದುದು ಅವನದು ಹವಣಿ;
ಮೈ ಕೈ ಧೂಳು, ಉಂಬುದು ಕೂಳು,
ಉಡುವುದು ಚಿಂದಿ, ಹರುಕು, ಹಾಳು;
ಬಿಸಿಲು ಬೇಡವೇನೆ ಮರಗಳ ನೆರಳು,
ಮಳೆಗಂಜಿದನೇ ಕಾಡಿನ ಗುಡಿಲು;
ರುಚಿ ಬೇಕೆಂದನೆ ತೋಷಿನ ವಾವು,
ಸೋತು ಮಲಗುವನೆ ಭೂಮಿಯ ಮಡಿಲು;
ಬೀದಿಯ ಕಸವನು ಗುಡಿಸುವನವನು
ಕಷ್ಟದಿ ಬೆಳೆದುದಿ ಅವನದು ಹವಣಿ.

ಬಹು ಜನ ಹಿರಿಯರು, ಬಹು ಜನ ಪ್ರಾಜ್ಯರು,
ಸಾವಿರ ಜನ ಮಹಿಳೆಯರವನಿಗೆ;
ಶರಣ ಶರಣ ಎಂದುದು ಆ ಗುಡಿಲು
ರಾಜಾಲಯಕೆ ಮಾಡಕೆ ಮನೀಗೆ;
ದೂರದಿ ಬಗ್ಗೆ ಅವನಿರೆ ತಗ್ಗಿ
ಮುಂದಕೆ ಹೋಹರು ಹಿರಿಯರು ಹಿಗ್ಗೆ;
ಯಾರೂ ಸುಳಿಯದ ತಾಣದಿ ಕುಳಿರೆ
ಅದೆ ಅವನಿಗೆ ಮಯಾದೆಯ ತಾವು;
ಸಾಲ್ಪ್ರಯದಿಯನು ಗುಡಿಸುವ ನೇತೆ
ಅದರಿಂದುದುರಿದ ಹೂವೇ ಹೂವು;
ಗುಡಿಲಿನ ದೇಹದಿ ಬಾಳುತ ಜೀವ;
ವನಿದಿತು ದಿನವೂ ದೃಷ್ಟಿದ ನೋವ.

ಚೆಲೆ ಬಾಳದ ಬಾಳುವೆಯನು ಇಂತು
ನಡೆಸಿರಲವನು ರಾಜಗೃಹದಲಿ;
ಕಸವನು ಗುಡಿಸುತ ಕಸವೇ ಆಗಿ,
ಕಸಕೂ ಕಡವೇ, ಅಥವಾ ವೋದಲಿ;
ಬಂದಿತು ಕಾಲ, ಹರಿಯಿತು ಸಾಲ,
ಕಂಡನು ಅವನೂ ಬಾಳನ ಮೇಲ:
ಸಾವಿರ ಶ್ರಮಣರು ಹಿಂಗಡೆ ಬರುತ್ತಿರೆ
ಹೊಕ್ಕನು ನಗರಿಯ ರಾಜರ ರಾಜ;
ಬುದ್ಧಿ ಗುರುವಿನಾ ಮುಖದಲಿ ನೋಡು
ಚಂದ್ರನ ಕಾಂತಿ ಸೂರ್ಯನ ತೀಜ;
ಬಂದನು ಎಲ್ಲಾ ಜೀವದ ಬಂಧು;
ಬಂದನು ಆವಾರ ಕರುಣಾ ಸಿಂಧು.

ಲಕ್ಷ್ಮಿಧೀಶರು, ಕೋಟಿಯಧೀಶರು,
 ನಗರಾಧಿಪ ಮಾಂಡಲಿಕರು, ಮಲ್ಲರು,
 ಮಂತ್ರಿ ಮಹಾಮಾತ್ರರು ಸತ್ಪಾತ್ರರು,
 ಎದುರುಗೊಂಡರು ಉಚಿತದೊಳ್ಳಿಲ್ಲರು;
 ಬಾಂಗುಡಿ ತೋರಣ, ತೇಜೀ ವಾರಣ,
 ಹೆಸರನು ಹೊಗಳುತ ವಂದಿ ಚಾರಣ;
 ಇರ್ಫಾಡೆಯಲಿ ಇವರೆಲ್ಲಾ ನಿಂದಿರೆ
 ಮಧ್ಯದೆ ನಡೆಯುತ ಬಂದರು ತಂದೆ;
 ಬರವನು ಸೋಡುತ ಮನೆಗಳ ಮುಂಗಡೆ
 ಹರುಷದಿ ನಿಂತಿತು ನಗರದ ಮಂದಿ;
 ನಾನೂ ದಾರಿಯ ಬದಿಯಲಿ ನಿಂತೆ;
 ಸೋಡಿದೆ ಗುರುವನು; ಹರಿಯಿತು ಚಿಂತೆ.

ವೊಗದಲ ತೊಳಗಿದ ಕರುಣೆಯ ಸೋಡಿ
 ತೋರಿತು ಯಾವುದೊ ಪ್ರೇಮ, ಸಲಿಗೆ;
 ಹೊರಳಿತು ಒಳಗು, ಎಂತೋ ಆಯಿತು;
 ಹಾವಿನ ತೆರದಲಿ ಹರಿದೆನು ಒಳಗೆ;
 ನೆಲದಲಿ ಕಡೆದು, ಪಾದವ ಹಿಡಿದು,
 ಅರ್ಥವ ಕಾಣದ ನುಡಿಯನು ನುಡಿದು,
 ಉದಯದೊಳ್ಳಿಲ್ಲಯೋ ಸಾರಿದ ತಾಯ
 ಸಂಜೆಗೆ ಸೋಡಿದ ಕಂದನ ರೀತಿ,
 ಕಣ್ಣೀರುಕ್ಕರೆ ಅಪ್ಪಿದೆನವರನು;
 ಇಲ್ಲವಾಯ್ತು ಮಡಿ ನೈಲಿಗೆ ನೀತಿ;
 ಹಾ ಎಂದರು ಜನ; ಬಿಡಿಸಲು ಬಂದರು;
 ಗುರುದೇವರು, ಬಿಡಿ ಬಿಡಿ ಇರಲೆಂದರು.

ಬಿಡಿಸಲು ಬಂದವರನು ತಡೆಯುತ್ತು
 ಗುರುದೇವರು ಹಿಡಿದೆತ್ತಿದರೆನ್ನ;
 ಕಣ್ಣೀರನು ಕಿರುಬೆರಳಿಂದೊರಸಿ
 ಕೆಂದಳಿರಂದದ ಕೈಯಲಿ ಬೆನ್ನ
 ತಡವಿದರಯ್ಯ; ಮೇಯಿಗೆ ಮೇಯ್ಯ
 ಸೋಕಿಸಿ ನಿಂತರು; ಇಲ್ಲ ಅಸಯ್ಯ;
 “ದೇವಾ, ನಿಮ್ಮನು ಮುಟ್ಟಿದನಲ್ಲಾ!”
 ಎನ್ನುತ ನಾನು ಕಾತರ ನುಡಿಯೆ
 ವೆಲ್ಲನೆ ನಕ್ಕರು: ಹಣತೆಗೆ ಜಡ್ಡನೆ
 ಜಡ್ಡೇ ಎಣ್ಣೆ ದೀಪದ ಕುಡಿಗೆ?
 ವಾವನನಾದೆನು ಅಂದು ಸುನಿತಾ
 ಗುರುವರನಡಿಯನು ಸೋಕಿ ಪುನಿತಾ.

ಚೊತೆಯಲೆ ನಡೆದೆನು ಆ ದಿನವೆಲ್ಲ ;
 ಕಲಿಸಿದರಂದೇ ತತ್ವದ ಪರಿಯ ;
 ಮನಸಿನ ಕಣ್ಣಿನ ಎವೆಯನು ಬಿಡಿಸಿ
 ಸಳಿದರು ವಾಪೆಯ ಮರೆಸಿದ ತೆರೆಯ.
 ಸಲಹಲು ತಂದೆ ಬದುಕಿದೆನಂದೇ ;
 ಇನ್ನೀ ಜೀವಕೆ ಕೊರೆಯೆ ಕುಂದೆ ?
 ಮೂರು ಲೋಕದಲಿ ಬಾಳುವ ಬಾಳೂ
 ಅಂದಿನ ಇರುಳೈನ್ನೆದುರಲಿ ಹರಿಯಿತು ;
 ಇಂದ್ರಾಗ್ನಿ ಮರುತ ವರುಣ ನಿಖುಖುತಿ
 ಎಲ್ಲ ದೇವಗಣ ಬಳಿಯಲಿ ಸೇರಿಯಿತು ;
 ವಿಶ್ವಜೀವನಾಭಿಯ ವಕ್ಕೂದಲಿ
 ಅಲೆ ತೇಲಿದೆನು ಅಥವಾ ವೇದಲಿ.

ಉಳಿದವರಿಗೆ ಬಹು ವರುಷದ ಮೇರೆ
 ದೊರೆಯುವ ತಪಸಿನ ಫಲವನು ನನಗೆ
 ಗುರು ಒಂದೇ ದಿನದಲ್ಲಿ ನೀಡಿದರು:
 ಮನಸು ಮಾಡಿದರೆ ಕಷ್ಟವೇ ಧಣಿಗೆ?
 ಗುಡಿಸಿದ ಕಸವು, ಸಹಿಸಿದ ಹಸಿವು,
 ಅಯಿತು ಆತ್ಮದ ಖಡ್ಗಕೆ ಮನಸೆವು.
 ಗುರುವಿನ ಕೃಪೆಯಿಂದೊದವಿದ ತಿಳಿವು
 ಬೇಸಗೆಯುದಯದ ಪ್ರಭೆಯೆನೆ ಬೆಳೆಯೆ,
 ಹೊರೆಯಾಗಿಹ ಹಾವಿನ ಪೋರೆಯಂತೆ
 ದೀನ ಕೃಪಣತೆಯನೆಲ್ಲವ ಸುಲಿಯೆ,
 ಲೋಕದ ಜೀವನವೇ ನಾನಾದೆ
 ಹರಿಯಿತು ನಾನು ಎನ್ನುವ ಬಾಧೆ.

ಜಯವಾಗಲಿ ಗುರುವರ ಬುದ್ಧಿಗೆ;
 ಜಯ ಅರಗುವರಗೆ ಸಿದ್ಧಾರ್ಥನಿಗೆ;
 ಜಯವಾಗಲಿ ಅಂತ್ಯಜ ಭ್ರಾತ್ಯನಿಗೆ;
 ವಿಶ್ವಪ್ರೇಮದ ಜೀವನ್ಯಣಿಗೆ;
 ಜಯ ಗುರುದೇವ, ದೀನರ ಕಾವ,
 ಜಯ ಜಯ ನನ್ನ ಜೀವದ ಜೀವ;
 ಎಲ್ಲಿಡೆ ಹರಡಲಿ ನಿನ್ನಪದೀಶ;
 ಹರಿಯಲಿ ಎಲ್ಲಾ ಮನಸಿನ ಭ್ರಾಂತಿ;
 ಎಲ್ಲಿಡೆ ಅರಳಲಿ ತಿಳಿವಿನ ಮೊಗ್ಗು;
 ಎಲ್ಲಾ ಹೃದಯದ ಮೊಳೆಯಲಿ ಶಾಂತಿ;
 ಜಯ ಶಾಕ್ಯಸಿಂಹ, ಜಯ ಮೌನಿವರ,
 ಜಯ ಗುರುದೇವ, ಭವಭೀತಹರ.

ಡ್ರೌಕ್—ಸ್ವಾಂದಿರ ಸಂವಾದ

ವಿಕ್ರೋರಿಯಾ ರಾಣಿಯಳಿಯ ಆಗ್ರೇಲ್ ಡ್ರೌಕ್,
ಧನ್ಯಾಲಿ ಬಹು ಪುಣ್ಯವಂತ,
ಒಂದು ದಿನ ಉದಯದಲ್ಲಿ ಎದ್ದು ತನ್ನ ರಮನೆಯ
ಮುಂಬಾಗಿಲೀಗೆ ಬಂದು ನಿಂತ.

ತೊಳಗುತ್ತಿನೆ ತೋಟದಲ್ಲಿ ತೆರತೆರ ಗುಲಾಬಿ ಹೂ,
ಡ್ಯಾಲಿಯಾ, ಬೋಗೇನವೆಲಿಯ;
ಎಳೆ ಬಿಸಿಲು, ತಿಳಿಗಾಳಿ; ನೋಡಿಕೊಳ್ಳಲು ಮಾಲಿ;
ಎಕೆ ಹೇಳುವುದು ಆ ನಳಿಯ?

ಒಂದು ಗಿಡದಡಿ ಕುಳತು ಸ್ವಾಂಡಿ ಮಾಡುತ್ತಿಹೆನು
ಚೀರಿಗೆ ಅದೇನೊ ಸಂಸ್ವರ;
ತೋಟ ಸೋಡುವ ಜನಕೆ ಮಾಗುವ ಸಾಕುವರಿತಿ
ಇಹುದಿಂತ ಕೆಲಸ ದಿನವಾರ.

ಎನಿತೊ ತಲೆಮಾರು ಸ್ವಾಂಡಿಯ ವಂಶ ಡ್ರೌಕರಲ್ಲಿ
ತೋಟದಾರಂಬದಲ್ಲಿ ಬೆಳೆದು,
ಇವರಿನರ ಆಳು ದೊರೆತನದ ಅಂತರ ಎನಸೊ
ಕಡಮೆಯಾಗಿದೆ ಭೀದ ಅಳದು.

ಗಿಡದ ಬುಡದಲಿ ಕುಳಿತು ಕೆಲಸ ನಾಡುತಲಿರುವ
ಸ್ಯಾಂಡಿಯನು ನೋಡಿ ಯಜಮಾನ
ನಡಿತಂದನತ್ತ ಮೆಲ್ಲಿನೆ; ಆಳ ರೂಪಿನಲಿ
ಇಲ್ಲ ಎಂದಿನ ಸಮಾಧಾನ.

ಒಡಿಯನನು ಕಂಡು ಸೀವಕ “ಉದಯ ಒಳತಕ್ಕು”
ಎಂದು ಬಯಕೆಯ ನುಡಿಯ ನುಡಿದ;
“ಒಳತಕ್ಕು, ಸ್ಯಾಂಡಿ” ಎನೆ ದಣಿ, ನಾತ ಬೆಳೆಸದೆ
ತನ್ನ ಅಷ್ಟಕೆ ತಾನು ದುಡಿದ.

ಸ್ಯಾಂಡಿಗೇನೋ ಚಿಂತೆ ಎಂದರಿತು ಯಜಮಾನ
ಸಾರಿದನು ಮತ್ತುಷ್ಟು ಬಳಗೆ:
“ಏನು ಸ್ಯಾಂಡಿ, ಏನೊ ಯೋಚಿಸುವ ತೆರನಿದೆ,
ಚಿಂತೆಯೇತರದು ಮನದೊಳಗೆ ? ”

ಹುಟ್ಟು ಬುದ್ಧಿಯ ಮನುಜ ಸ್ಯಾಂಡಿ: ಅವನಿಗೆ ಅಂತೆ
ನಗೆ ನುಡಿವುದೊಂದು ಹುಟ್ಟಿಗುಣ.
ದಣಿ ಹತ್ತಿರಕೆ ಬಂದು ಏನು ಸಂಗತಿ ಎನಲು
ಹೇಳಿದನು ತನ್ನ ಕಷ್ಟವನು.

“ಚಿಂತೆಯನು ಏನು ಹೇಳಲಿ, ಒಡಿಯ? ಸಂಸಾರ
ವೊದಲೆ ದೊಡ್ಡದು; ನಿನ್ನೆ ಇರುಳು
ಮನೆಯಾಕೆ...” “ಹೆಂಗೆಯಾಯಿತೆ, ಸ್ಯಾಂಡಿ, ಸಂತೋಷ,
ಬೆಳೆಯಲೆಂದೂ ನಿನ್ನ ಕರುಳು.”

ತನ್ನ ನುಡಿ ಮುಗಿವ ಮುನ್ನವೆ ಇಂತು ಸಂಭ್ರಮಿಸಿ
ಸಂತೋಷವನು ನುಡಿದ ದೊರೆಗೆ
ಸಾಯಂದಿ ಹೇಳಿದ : “ನಿಮ್ಮ ಸಂತೋಷ ; ಆದರೂ
ಮಿತಿ ಉಂಟು ನನ್ನಂತವರಿಗೆ.

“ ದಣಿ ಕೊಡುವ ಅನ್ನದಲಿ ಬೆಳೆಯುತ್ತಿರುವೆನ್ನು ಎಲ್ಲ ;
ಮನೆ ಎಂದ ಮೇಲೆ ಮಗು ಉಂಟು ;
ಆದರಿಸಲ ಅವಳಿ ಜವಳಿ ಹೆತ್ತಿ ಟ್ಯಾಹಳು ;
ಬಡತನಕೆ ಮಕ್ಕಳಿಗೆ ಗಂಟು.”

“ ಅವಳಿ ಜವಳಿಯೆ ? ಓಹೊ ! ಆದರಿಂದಲೇ ಚಿಂತೆ ?
ಇರಲಿ ಬಿಡು. ಬಲ್ಲವರ ವಚನ,
ಬಾಯ ಕಳುಹಿದ ದೃವ ಕೂಳ ಕಳುಹಿತು, ಎನದೆ ?
ಇಂತಹುದು ಸೃಷ್ಟಿಯಲಿ ರಚನ.”

ಎಂದು ನಕ್ಕನು ಡ್ಯಾಕ. ಅವಳಿ ಜವಳಿಯ ಹುಟ್ಟಿ
ನಗೆಯೆ ಸರಿ ಆವ ಹೆರದವರಿಗೆ ;
ಹೆತ್ತವರಿಗಲ್ಲವೇ ಇದಕೆ ಗತಿ ಏನೆಂಬ
ಭಯ ? ಸಾಯಂದಿ ಮರುನುಡಿದ ದೊರೆಗೆ.

“ ಸರಿ, ಒಡೆಯು. ಆದರಾ ಕಳುಹುವ ಕಚೇರಿಯಲ್ಲ
ಎನ್ನೊ ಆಗಿದೆ ಕೊಂಚ ಖಾನ ;
ಬಾಯಿಗಳ ಒಂದೆಡೆಗೆ, ಬುತ್ತಿಗಳ ಒಂದೆಡೆಗೆ,
ತಿರುಗಿಸಿರುವನು ಕಾರಕೊನ.

“ ಬಾಯಿಗಳು ಮುಟ್ಟಿಹವು ನಮ್ಮದೆ ವಿಲಾಸಕ್ಕೆ;
ಬುತ್ತಿ ಇನ್ನೂ ಮುಟ್ಟಿಲಿಲ್ಲ.”

ಎಂದು ಸ್ಯಾಂಡಿ ಅದೊಂದು ಅರೆಕಹಿಯನಗೆ ನಕ್ಕು
ದೂರಕೆಸೆದನು ಒಂದು ಕ್ಲಿ.

ಷ್ರೋಕನಿಗೆ ಸ್ಯಾಂಡಿ ಆಡಿದ ಯಾವುದೇರೇ ಹಾತ
ಭಾಗ ನಿಜ ಎನ್ನಿಸಿತು ಮನಕೆ.

ಬಡವನಿಗೆ ಅವಲಿ ಮಕ್ಕಳು: ತನಗೆ ಎಷ್ಟು ಧನ,
ಮನೆಯೊಳಿಹ ಮಾರೆರಡು ಜನಕೆ!

ಇದು ತೋರಿ ದೊರೆ ನಕ್ಕು, ಕಹಿಯಿಲ್ಲದಿಹ ನಗಿಯ;
ನಕ್ಕು ಆಳನು ಕುರಿತು “ ಸ್ಯಾಂಡಿ,
ನಮ್ಮ ಹೊಲ ಈ ಸಾರಿ ಎಂದಿಗಿಂತಲು ಹೆಚ್ಚು
ಬೆಳೆದಿಹವು ನಲವತ್ತು ಖಂಡಿ.

“ ಅದರೊಳೇನಿಲ್ಲವೇನೇ ಐದು ಖಂಡಿ ವಿಲಾಸ
ತಪ್ಪಿ ಬಂದಿರಬೇಕು ನಮಗೆ;
ಮನೆವಾತ್ರೆಗೊರೆಯುವೇನು ಅದು ನಿನ್ನ ಸೂತ್ತಿಂದು;
ಕಳುಹುವರು ಅದ ನಿನ್ನ ಮನಗೆ—”

“ ಬಹಳ ಉಪಕಾರವಾಯಿತು ಒಡೆಯ ” ಎಂದವನು
ಸ್ಯಾಂಡಿ ಕೈ ಮುಗಿದೆಂದಿನಂತೆ
ತನ್ನ ದುಡಿನೆಯಲಿ ತೋಡಗಿದನು, ಹರಿದಿರೆ ಮನದ
ಸಾಲದನ್ನು ದ ಕಾಳ ಚಿಂತೆ.

ನಾಗೋಜಿ ದೀಕ್ಷೆತ

ನಾಗೋಜಿ ದೀಕ್ಷೆತರು ವಾರಣಾಸಿಯೊಳಹರು;
 ಸೂತ್ರಾಧ್ರಿಗಳನು ವಿವರಿಸುವ
 ವ್ಯಾಖ್ಯಾನ ಬಂದ ರಚಿಸುತ್ತಲಿಹರು; ಮರೆತಿಹರು
 ದಣಿವು ಬಡತನ ದಾಹ ಹಸಿವ.

ವಾರಣಾಸಿಗೆ ಆಗ ಒಮ್ಮೆ ಬಂದನು ಪೇಶ್ವ
 ಯಾತ್ರಾಧ್ರಿದಲ್ಲಿ ತಾಯ ಜೊತಿಗೆ;
 ತಾಯೋ, ಅಲ್ಲವೋ, ಇದನು ನಾ ಕಾಣಿ; ಈ ನಿವರ-
 ಚೇಡ ನಾ ಹೇಳುತ್ತಿಹ ಕತಿಗೆ.

ದೀಕ್ಷೆತರು ತನ್ನ ನಾಡಿಂದ ಬಂದವರೆಂದು
 ತಿಳಿದು ಆಭಿನೂನದಲಿ ಪೇಶ್ವ
 ಅವರ ಸೋಡಲು ಬಯಸಿದನು: ಇನಿತು ಧನಿಕನಲಿ
 ಇಂತಪ್ಪ ಬಯಕೆಯೆ ವಿಶೇಷ.

ಉದಯದಲಿ ದೀಕ್ಷೆತರು ಕೋಣೆಯೊಳಗಡೆ ಕುಳತು.
 ಸೂತ್ರದಾವುದೋ ಒಂದು ಸಿಕ್ಕ
 ಬಡಿಸಿ ಅಧ್ರವ ಬರಸುತ್ತಹರು. ಸೋಡಲು ಆಗ
 ಪೇಶ್ವ ಮನೆ ಬಾಗಿಲನು ಹೊಕ್ಕು.

ಕೆಲಸದಲ್ಲಿ ಕುಳಿತ ಹೊತ್ತುಲಿ ಯಾರನೂ ಒಳಗೆ
ಬಿಡಬಾರದೇಂದಿನರು ಸತಿಯ
ಚೇಡಿಕೊಂಡಿಹರು. ನೋಡಲು ಬಂದ ಹೇಶ್ವಗೆ
ಆಕೆ ಅರಂಹಿದರು ಸಂಗತಿಯ.

ದಕ್ಕಿಣದ ಅರಸು ಬಂದಿಹರೆಂದು ತಿಳಿಸಿರಿ,
ನೋಡಿದರು ನೋಡಬಹುದೆಂದು,
ಈತ ಹೇಳಿದನು. ಆ ತಾಯಿ ಇದ ಪತಿಗರುಹಿ,
‘ನೋಡಿ,’ ಎಂದರು ಮತ್ತೆ ಬಂದು.

ಹೇಶ್ವ ದೀಕ್ಷಿತರ ಕೊಣೆಯ ಹೊಕ್ಕು ಕೈಮುಗಿದು
ಬದಿಗೊಂದು ಪೀಠದಲಿ ಕುಳಿತ;
ದೀಕ್ಷಿತರು ಕುಳಿತಂತೆ ಕೈಯ ಮುಗಿದರು; ಅವರ
ಒಳಗೊಳಿದು ಹೇಶ್ವಗಳವಳಿತ.

ಕ್ಷುಣಬಿಟ್ಟು ದೀಕ್ಷಿತರು, “ ತಾವು, ರಾಜ್ಯ, ಕುಟುಂಬ
ಕ್ಕೇಮವೋ ” ಎಂದು ಕೇಳಿದರು.
“ಕ್ಕೇಮ ” ಎಂದಿಂಥ ಮರ್ಯಾದೆಯಲಿ ನುಡಿದಿರಲು
ತಮ್ಮ ಚಿಂತೆಯಲಿ ಆಳಿದರು.

ದೀಕ್ಷಿತರು ತೀರ ರಿಕ್ತರು; ಆದರೇನನೂ
ಬಯಸದಿಹ ಅವರ ಆವೃಟನ
ಹೇಳಲಾಗದು. ಇವರು ಜೈ ಎಂದು ಎತ್ತಿಹರು
ತುಂಬು ಬಡತನದ ಭಾವುಟನ.

ದೀಕ್ಷಿತರು ಬಯಸಿದರೆ ಒಂದು ವಣಾಶನವ
ಕೊಡಬೇಕು ಎಂದಿಹನು ಹೇಶ್ತು:
ತಾನೆ ಕೊಡುವೆನು ಎನಲು ಸರಿಯಹುದೊ ತಪ್ಪಹುದೊ,
ಎಂದು ಇವನಿಗೆ ಮಿಂದ ಮೇಷ.

ಅವರು ಕೇಳುವುದೇನ? ಅವರ ಮನವೇ ಇಲ್ಲಿ
ಇಲ್ಲ. ಆ ಕಣ್ಣ ಈತನನು
ನೋಡುವಂತಿವೆ, ನೋಡುತ್ತಿಲ್ಲ. ಹಿಡಿದಿದೆ ಮನವ.
ಸಂತೃ ಒಂದರಲ್ಲಿ ಕೋಡ “ನನು.”

ಶತಮಾನಗಳ ಹಿಂದೆ ಈ ಲೋಕದಲ್ಲಿ ನಡೆದ
ಒಂದು ಮನದಲಿ ಸುಳಿದ ಭಾವ
ಇಲ್ಲ ‘ನನು’ ಆಗಿತ್ತು. ‘ನನು’ ವಿಂದ ಉಹಿಸಿ.
ತಿಳಿಯಬೇಕಾ ಮನದ ಕಾವ.

ಕೂದಲೆಳೆಯಿಂದ ಲಾವಣ್ಯವನು ನೆನೆವನ್ನೊಲು,
ಹೆಚ್ಚಿ ಯಲಿ ಹುಲಿಯ ಕಾಂಬವೊಲು,
ದೀಕ್ಷಿತರು ‘ನನು’ ಎಂದ ಮನವನರಸುತ್ತಿಹರು..
ದಾರಿ ತಪ್ಪಿಸಲೆಷ್ಟ ಕವಲು!

ದಾರಿ ಕಾಣದ ಇರುವೆಯಂತೆ ಇವರಿರೆ, ಹೇಶ್ತು,
ಕೇಳುವರೆ ಸಂಕೋಚನೇನೊ,
ನಾನು ಕೇಳುವುದೆ ಸರಿ ಇರಬೇಕು, ಎಂದವನು
ನುಡಿಸಿದನು ದೀಕ್ಷಿತರ ತಾನು.

“ ಏನಾದರೂ ಕಷ್ಟವಿರಲು ಅದ ತಿಳಿದರೆ
ನನ್ನಿಂದ ಆದ ಸಾಹಾಯ್ಯ
ನಾನು ಮಾಡಲು ಸಿದ್ಧನಾಗಿಹೇನು.” ದೀಕ್ಷಿತರ
ಮನಸು ಆಯಿತು ಮತ್ತೆ ಬಾಹ್ಯ.

ಕಷ್ಟದಲಿ ಸಾಹಾಯ್ಯ ! ದೀಕ್ಷಿತರು ಹತ್ತಿರದ
ಪುಸ್ತಕವನಿವನ ಮುಂದಿಟ್ಟು,
“ ಇಲ್ಲಿ ‘ನನು’ ಏಕೆ ಯೋಚಿಸಿ ಹೇಳಿ ” ಎಂದರು.
ನುಡಿ ಮರೆತ ಹೇಳ್ಯ ಮುಖ ಕೆಟ್ಟು.

వాల్ఫీర్ మాతు

ఒమేళ వాల్ఫీర్ మహాతయ తన్న తోటదల
 ఒందు బళ్ళగి అగెత కొడుత
 ఒంద ఒబ్బన జోతిగే ప్రత్యుతమనుడిదిహను.
 అవనదే ఒందు తెర నుడిత.

బందాత ఇవన ప్రతికష్టు ఒబ్బన హేసర
 హేళే, వాల్ఫీర్ అవన కురితు
 “ అవను గుణవంత, హిరికవి,” ఎందు హోగళదను
 తమోళిక భేదవను మరితు.

బందాతనేంద : “ సాప్తమించ, ఆత నిత్యవూ
 సిమ్మ చ్చైవను; అవన ఆరివు
 అంతిరలు, నీవవన హిరియనేందరితిహిరి;
 నిమ్మంతవరలి ఇదే తెరవు.”

“ ఇబ్బతరివూ నిజకే తప్పియే ఇరబకుదు ”
 ఎంద వాల్ఫీర్ ఒడణే నగుత;
 బళ్ళ హూతంతి మించితు అవన వోగద నగే ;
 తన్నంతి నడెదిత్తు, అగెత.

ಆಚಾರ್ಯ - ಗಾಣಿಗ ಸಂವಾದ

ಆಚಾರ್ಯರೊಮ್ಮೆ ಗಾಣದ ಬಳಗೆ ಬಂದರು;
 ಎತ್ತು ಕಟ್ಟುತಲಿಹನು ಗಾಣದವ ಮರಕೆ;
 ಗಾಣದೇಶಿನ ಕೊರಳಿನಲಿ ಒಂದು ಗಂಟೆ;
 ದುಡಿವ ಜೀವಕೆ ಗಂಟೆ ಯಾವ ಸಿಂಗರಕೆ ?

ಆಚಾರ್ಯರಿವನ ಕೇಳಿದರು : “ ಎಲ ತಮ್ಮ,
 ನಿನ್ನ ಈ ಬಸವ ಬಹು ಚೆಲುವನೇನಲ್ಲ ;
 ಬಡಕಲೆತ್ತಿರುವ ಅಂದಕೆ ಗಂಟೆ ಬೇರೆಯೆ ? ”
 ಇವನೆಂದ : “ ಗುರುಗಳೇ, ಅದು ಸೋಗಸಿಗಲ್ಲ ;

“ ಎತ್ತು ಸುತ್ತಲು ಬಿಟ್ಟು ನಾ ನೆರಳಿನಲ್ಲಿ
 ಮಲಗಿಕೊಂಬಿನು. ಎತ್ತು ನಡೆವಷ್ಟು ಹೊತ್ತು
 ಗಂಟೆ ಕೇಳುವುದು. ನಿಂತಾಗ ಹೇ ಎನಲು
 ಎತ್ತು ನಡೆವುದು, ಗಂಟೆ ಕೇಳುವುದು ಮತ್ತು.”

ಆಚಾರ್ಯರೆಂದರು : “ ಅದೆಂತು ? ಗಂಟೆಯ ಸದ್ಗು
 ಎತ್ತು ನಡೆದೇ ಆಗಬೇಕೆ ? ನಿಂತಲ್ಲೆ
 ನಿಂತು ತಲೆ ಕೊಡಹಿದರು ಸದ್ಗುಹುದು. ನಿನ್ನತ್ತು
 ಇಂತು ಗೆಯ್ಯಿದು ಎಂದು ನೀನೆಂತು ಬಲ್ಲೆ ? ”

ಗಾಣದವನದಕೆ ಹೇಳಿದ : “ ಗುರುಗಳಿತ್ತಿಗೆ
ಶಾಸ್ತ್ರಗೀರ್ಸ್ತ್ರವ ಕೇಳಿ ಅಂತೆಲ್ಲ ಚಳಕ
ಬಂದರೂ ಬರಬಹುದು. ಈ ನಮ್ಮ ಬಡ ಬಸವ
ಅನ್ನು ಬುದ್ಧಿಯನು ಕಲಿತ್ತಿಲ್ಲ ಈತನಕ ? ”

“ ನಾನು ರಜಪೂತ್ತಿ ”

ಹೆಂಗಸೊಬ್ಬಳು ಬಾವಿಯಲಿ ನೀರಿಗಾಗಿ
ಇಳಿದಿಹಚ . ಬಂದನಾಯಿದೆ ಒಬ್ಬಯೋಧ.
ರಾಂಡ್ ದಾರಿಬಿಡು ಎಂದ. ರಾಂಡ್ ಎಂಬನಾತು
ಬಾಯೋಬ್ಬಿನುಡಿದುದು. ಆಹಂಗ್ರಹದಬಾಧ.

ನಿಮಿರನಿಂತಿತು ಹೆಣ್ಣಿಬಾಗಿದ್ದ ಒಡಲು ;
ಶೀರವೆತ್ತಿ ಕಣ್ಣಿನಲಿ ಉಕ್ಕನೊಲು ನೋಟಿ
ಎದುರನೊಟಿವನು ತಾಕಿತು ; ತುಟಿಗಳಲುಗನ್ನ ;
ಮೂತ್ರಿಯನು ಕಂಡೆ ಆಯಿತು ಯೋಧನಾಟ.

ಕ್ಷುಣಿದೆಕೇಳಿತು ಮಾತು : “ ನಾನು ರಜಪೂತ್ತಿ
ರಾಜಪುತ್ರರ ತಾಯಿ.” ಆತ್ಮಗೂರವದ
ಮಾತಿಂದ ಯೋಧ ತಾ ತಪ್ಪಿದನೆ ಎಂಬ
ನೋವಿಗೂ ಮಿಕ್ಕ ಆನಂದವನು ಸವಿದ.

“ತಪ್ಪವನ್ನಿಸಿ ತಾಯೆ” ಎಂದು ಕೈಮುಗಿದ.
ಆಕೆ ತನ್ನದೆ ಪಾತ್ರೀಯಲಿ ನೀರವೊಗೆದು
ಯೋಧನಿಗೆ ಕುಡಿಯೆಕೊಟ್ಟುಳು. “ನನ್ನ ಹಿರಮಗ
ನಿನ್ನಂತೆ ಇದ್ದ; ಕುಡಿ, ತಾಯೆ ಎಂದೆ ಬಗೆದು.”

ಅಯೋಜ ಎಂದಿತು ಯೋಧನೆದೇ: “ತಾಯೆ, ಮಗನ
ನಿಜವಾಗಿ ತಿರುಗಿ ಕಂಡೆನು ಎಂದೆ ನೆನೆಯು”
ಎಂದು ಮಣಿದನು. ಸಂದುವಾತ್ಯಗೌರವಕೆ
ಗೌರವ, ಶೋಕ ಪ್ರೇಮಕೆ ಕರುಣ ವಿನಯ.

ಬರ್ಖಾಡ್ರ್ಯ ಷಾ ಮಾತು

ಷಾ ಮಹಾಶಯನ ನಾಟಕವೊಂದು ಸಜೆಯುತ್ತಿದೆ;
 ಸೋಡುತ್ತಿಹ ಮಂದಿ ಅದರಾನಂದದ
 ತುಂಬು ಹೊಳೆಯಲಿ ಸಿಲುಕಿ ಮನಸ್ಸೊಪ್ಪಿ ಲೇಖಕನ್.
 ಒಡನೆ ರಂಗದ ಸೋಡ ಬೇಕೆಂದಿದೆ.

ಬಂದು ರಂಗದಲಿ ನಿಂತನು ಗ್ರಂಥಕರ್ತ್ರ; ಸಭೆ
 ಹುಚ್ಚು ಹಿಡಿದಂತೆ ಚಪ್ಪಾಳಿ ತಟ್ಟಿ
 ಮೆಚ್ಚಿಕೆಯ ತೋರಿತು. ಹೊಟ್ಟಿಯುರಿಯನನೊಬ್ಬ
 ಪಿಷ್ಣ ಎಂದ ಬಲವಾಗಿ ಉಸಿರಕಟ್ಟಿ.

ಷಾ ಅವನ ಕಡೆಗೆ ತಲೆಬಾಗಿ ನುಡಿದನು ನಗುತ:
 “ಅಣ್ಣ, ನಿನ್ನಭಿಮತಕೆ ನಾನೋಪ್ಪಿದೆ;
 ಆದರೀ ನಾಲ್ಕು ಸಾವಿರ ಜನಕೆ ಪ್ರತಿಯಾಗಿ
 ನಾವಿಬ್ಬರೆಲ್ಲಿ? ಸೋತೆವು ತಪ್ಪಿದೆ.”

ನಾಟಕಕೆ ಸಮನಾಗಿ ಮಂದಿಯನು ಮೆಚ್ಚಿಸಿತು
 ಷಾ ಗೆಯ್ಯಾ ಅವಸರದ ನಗೆಯ ಟೀಕೆ;
 ಹಗೆಯ ಮನಮುರಿದು ಮುಖಕಟ್ಟಿದನು, ಸಭೆಯಜನ
 ಕೈ ಕುಟ್ಟಿ ನಲಿದುದನು, ಹೇಳಬೇಕೆ?

ದೊರೆ ದಳಪತಿ

ಹಿರಿತನದ ಕೋಟಿಯಲ್ಲಿ ಕುಳಿತು ಕೆಡು ನುಡಿಯಂದ,
ಇವರೆಮೃತ ಎದುರಿಸರು ಎಂದು,
ಬಡತನದ ಬಯಲಿನಲ್ಲಿ ನಿಂತವರ ಹೊಡೆಯದಿರು;
ತಿರುಗಿ ಬಹುದೊಂದಲ್ಲಿ ಒಂದು.

ಫಾರ್ನಾಸ್ ದೊರೆಯ ಸೇನೆಯಲ್ಲಿ ಒಬ್ಬ ದಳಪತಿ ಇಹನು
ರೂಪು ನಡೆ ನಗೆ ನೋಟೆ ಎಲ್ಲ
ದೊರೆಯ ತದ್ವತ್ತಾ; ಒಂದೆ ಪ್ರಾಯ; ಈ ಸೋಜಿಗನ
ಎಲ್ಲರೊಲು ದೊರೆ ಕೂಡ ಬಲ್ಲ.

ತಾನು ದೊರೆಯಂತಿರಲು ದಳಪತಿಗೆ ಕೊರೆಯೇನು?
ಆ ಬೋವ್ಯುರ್ಯಂತೆ ಈ ಬೋವ್ಯು
ದೊರೆಗೆ ದಳಪತಿ ತನ್ನ ತೆರನಿಹುದು ರುಚಿ ಇಲ್ಲ;
ಎಗೆಯ್ಯಾ ಎಂಬ ಒಮ್ಮೊವ್ಯುವ್ಯಾ:

ಒಂದು ಸತ್ಯಾರದಲಿ ಯೋಥವಸ್ತುವ ಧರಿಸಿ
ದೊರೆ ಪ್ರಮುಖ ಜನದಿ ಸುಳಯುತ್ತು
ಎದುರಿನಲ್ಲಿ ದಳಪತಿಯ ನೋಡಿದನು. ಅನುಚಿತದ
ಹಾಷ್ಯಕೆರಗಿತು ಆವನ ಚಿತ್ತ.

“ ఓహో దళపతి చేన్నవే ? ” “ మయాస్వామిగళ
కృపేయింద ఇంతు . ” “ సరి ; నాను
ఎష్టో సల కేళ బయసిహెను ; నీవిష్టోందు
న్నన్న హోలువిరి , ఇదు ఏను ? ”

“ నిమ్మ తాయు నిమ్మ తాయువర పరివారదలి
అరమనియులిద్ద రే ఎంతు ? ”
అనుచితద హాస్య ; అద మాడిదాతనో దొరే ;
సుధిద దళపతి అంతే నింతు :

“ తాయుల్ ; తండె ఇద్దరు . ” కొట్ట కొగచ్చే
దొరిగి సందిత్తు ముఖ్యాగ.
నగి సత్తు మాతు తోరదే చేరే మందియన్
సుధిసి నడేదను అవను చేగ.

ರಾಯವಾಲು

ಮಹಾರಾಜ ಮಾನ್ಯಸಿಂಹನ ಬಳಗೆ
 ರಾಹೋಲ್‌ ಚೌಧುರಿ ಹರನಾಥ
 ನಾಡ ಸ್ಥಿತಿಯನು ತಿಳಿಸಲು ಬಂದನು,
 ಚದುರು ನಡೆಗೆ ಹೆಸರಾದಾತ.

ರಾಜಪ್ರತಿನಿಧಿ, ಆತನ ಸೇವಕ,
 ರೈತರು ತೆರುತಹ ಕರಗಳಲಿ
 ಬಹಳವ ತಾವೇ ತಿಂಬರು ; ಉಳಿದಿಹ
 ಕೊಂಚವ ದೊರೆ ಕೊಂಡನೆ ಕೊಳಲಿ.

ಚೌಧುರಿ ರಾಜನ ಸನ್ನಿಧಿಗ್ರೀದಿದ,
 ಕಾಣಿಕೆ ತಟ್ಟಿಯ ಮುಂಭಾಜಿ;
 ಕೊನೆಯಲಿ ಹೊನ್ನಿದೆ ; ಪಕ್ಕಕೆ ಬೆಳ್ಳಿ;
 ಕುರುಡು ಕಾಸು ಒಂದಿದೆ ಈಚೆ.

ಅರಸು ಹೊನ್ನೆಡೆಗೆ ಕೃಯನು ನೀಡಿದ ;
 ಚೌಧುರಿ ತಪ್ಪಿಸಿ “ಪ್ರಭುವೆ ಅದು
 ಪ್ರತಿನಿಧಿಗಳ ಪಾಲು” ಎಂದನು. ದೊರೆ
 ಬೆಳ್ಳಿಯ ತೋರಿಸಿ ಸುಡಿದ : “ಇದು ? ”

“ಪ್ರತಿನಿಧಿಗಳ ಸೇವಕನಾದು” “ನಮಗೆ? ”
 “ಪ್ರಭುವಿಗೆಂದು ಇಲ್ಲಿದೆ ಕಾಸು:
 ಇದುವರೆಗೂ ನಾವಿತ್ತಿಹ ಕರದಲಿ
 ಭಂಡಾರಕೆ ಸಂದುದು ಈಸು.”

ಜೊಧುರಿಯರ್ಥವ ತಿಳಿದನು ಮಾನ;
 ಪ್ರತಿನಿಧಿ ಸೇವಕರನು ಕಿತ್ತು
 ಇತರರ ನೇಮಿಸಿದನು. ಆ ಇತರರು
 ತಿನ್ನ ರೆನಲೆ ರಾಜನ ಸೋತ್ತು?

ಲೋಕ ಮನ್

ಇಸ್ತಾವೂ ಘರ್ಮದ ಆದ್ಯರೋಜುಂಟ್ಪು
ಲೋಕ ಮನ್ ಹೆಸರಿನ ಹಿರಿಯ ನುಹಂತ;
ಎಷ್ಟೋ ಸಂಗತಿಯಲಿ ಈ ಕಾಲಕು
ನಡೆದಿದೆ ಈತನೆ ಹಾಕಿದ ಪಂಥ.

ಯಾರೋ ಇವನನು ಕೇಳಿದರೋಮೈ:
“ ಗುರುಗಳೆ, ಎಲ್ಲಾ ಸಂದರ್ಭದಲು
ನಿಶ್ಯಂಕೆಯ ನಿಶ್ಚಯವನು ನುಡಿಯುವ
ದೃಢವನು ಯಾರೆಡೆ ಕಲಿತಿರಿ ಮೊದಲು ? ”

“ ಕುರುಡರಿಂದ ಕಲಿತೆನು, ” ಎಂದನು ಗುರು;
“ ಎದುರೊಳೆನಿಹುದು ಹಳ್ಳವೋ ಮೇಡೋ,
ದಾರಿಯೋ, ಬೇಲಿಯೋ, ತಿಳಿಯದೆ ನಡೆಯರು
ಕುರುಡರು. ನನ್ನದದೀಕ್ರಮ, ಸೋಧು.”

ಎಡ್-ಬಲ

“ ಕನ್ನಾಸವೇಟಿವ್ ಪಕ್ಕು ಸೋತು ಹೋಯಿತು ; ಈಗ ಲೀಭರೇ ರಾಜ್ಯವನು ವಹಿಸಿ ನೆಡಸತ್ತೊಡಗಿದೆ ; ಶುಭವ ನೋಡಿತಲ ಇಂಡಿಯಾ ಇಷ್ಟುದಿನ ಕಷ್ಟವನು ಸಹಿಸಿ ,”

ಎಂದ ರಫ್ತುಪತಿ. ರವೊನಾಥ ಹೇಳಿದ ನೆಗುತ :
“ ಇಂಡಿಯಾ ಗೋವನಿಂವರಿಗೆ ಬಲದ ಕೈ ಕರೆಯಾ ತಿದಿದ್ದ ತು. ಈಗ ಎಡ ಕೈಯೊ ? ಒಳತು, ಜೈ, ಎಡದ ಕೈ ಕರಿಗೆ .”

ನರಿ ಮಂಗ

ಒಂಟಿಗಳುದ್ವಾಹೋತ್ಸವ ನಡೆದಿರೆ
ಗಾಯನ ಮಾಡುತ ಸಭೀಯಲಿ ಕತ್ತಿ
ಒಂಟಿಯ ಚೆಲುವನು ಹೊಗಳಿತು. ಒಂಟಿ
“ ಎಂಥ ಗಾನ ಇದು ” ಎಂದವು, ಮತ್ತೆ-

ಮದುವೆಗೆ ಸೇರಿದ ನರಿ ಮಂಗಗಳು
ತಮ್ಮತಮ್ಮಲೇ ಮುಸಿ ಮುಸಿ ನಕ್ಕು
ಎಂತೋ ಇದ್ದವು. ಅರಿಯದ ಹಂದಿ
ಕೇಳಿತು : “ ಅಣ್ಣಾ, ಏನಿದು ರಕ್ಕು ? ”

“ ಮಂಗಗಳಿರುವೆಡೆ ಒಂಟಿಯ ಚೆಲುವನು
ಹೊಗಳುವ ಪರಿಯಿದು ನಾಚಿಕೆಗೇಡು ”
ಎಂದಿತು ನರಿ. ಮರುನುಡಿಯಿತು ಮಂಗ;
“ಇಂಪಿನೋಳಿಂಬು ನರಿಗಳ ಹಾಡು.”

యాగళ వాద

“నానోందే హూ ఈ వనచేల్లు”
ముత్తగ ముఖవను ఎత్తితు మోరేయితు;
“కెంపు హోరతు బణ్ణగళే ఇల్ల”
ఎందుళిదెలల్ల బణ్ణవ జరేయితు.

బదియలిద్ద వనమల్లిగే ఆదురితు;
కేండవే ఆయితు సంపిగే కనలి;
పారిజాత వృంతవనుళిదుదురితు;
సురగి సునుషిద్దితు గుంపినలి.

పాదరి సురహోన్నేయ కురితు : “ఆదా
చేలిలిదేయా” ఎందితు. సురహోన్నే
హేళితు : “ఈ తరళన మాతు మహా
వాక్యనే? హుట్టితు నిన్నె మోన్నే.”

నాగలింగవేందితు : “ఆష్టే సరి;
ఇంతక మాతిగే మరుమాతాది
ఏను ప్రయోజన?” హేళితు కేసరి:
“ఇదు హూవే? ననగి హూతన బేడి.”

ನಂದಿ ಮುತ್ತಗಕೆ ಎಂದಿತು ; “ ಅಣ್ಣಾ ,
ನೀ ಹೂ ನಿಜ ; ಆದರು ನೀ ಒಂದೇ
ಹೂ ಎನಲಾಗದು. ಮುಚ್ಚಿಹ ಕಣ್ಣಾ
ತೆರೆ ; ನೋಡು, ಸಿನ್ನೆ ಹಿಂದೆ ಮುಂದೆ ;

“ ನೀ ಹೂ ಎಂತೊ ಅಂತೊ ಹೂವೀ
ಪಾದರಿ ಕುರವಕ ಮಲ್ಲಿಗೆ ಸಂಪಿಗೆ.
ಅಲ್ಲಿಗಳೆವುದೇ ನಮ್ಮನು ನಾವೇ ?
ಕೊನೆಯೇ ವೋದಲೇ ಬಣ್ಣಾ ಕೆ ಕಂಪಿಗೆ ?

“ ವನವನ ಹೂತಿದೆ ; ಹೂವದ ಗಿಡನೇ
ಕಾಣದು ವನದಲಿ, ನೋಡು ; ವಸಂತ
ಗಿಡಮರ ಬಳ್ಳಿಯಲೊಂದನು ಚಿಡದೆ
ಸೋಕಿರುವನು ; ಪುಷ್ಟುಕುಲ ಅನಂತ.”

ಲಂಟಾನಾ ಹೂ ಗೊಂಚಲು ನುಡಿಯಿತು :
“ ಮುತ್ತಗದಣ್ಣಾನ ನುಡಿಯನು ನೀನು
ಅರಿತುಕೊಳ್ಳಿದೆಯೆ ದೂರಲು ನಡೆಯಿತೆ ?
ನೀ ಹೂ ಅಲ್ಲಿ ನಲಿಲ್ಲವನೇನೂ.

“ ‘ ಹೂವಿನ ಜಾತಿಗೆ ಸೇರಿದರಾಯಿತೆ ?
ನರುಗಂಪಿರುವುದೆ ಹೂವಿನ ಲಕ್ಷ್ಯಾ ’
ಎಂದು ನಿಮ್ಮವರು ಮಾಡಿದ ಕಾಯಿದೆ
ತನ್ನೆಂಬನು ; ಇದೆ ಆವನ ನಿವಕ್ಕುಣ.

“ಕಂಪು ಎಂದರೂ ನಮ್ಮಂತವರು
ಒಪ್ಪಿಕೊಳ್ಳುವೆನ್ನೋ ಏನೋ! ನೀವು
ಕಂಪಿನ ಜೊತೆಯಲ್ಲಿ ಸೇರಿಸುವ ನರು
ತೀರಾ ಹೊಲಸು ಎಂಬೇವು ನಾವು.

“ನೀವೆಲ್ಲರು ನರುನರು ಎನ್ನುವ ಆ
ಪ್ರೇಗರಿನ ಕಂಪಿಗೆ ಯಾವುದು ಅಳತೆ?
ನೀವು ಸಮ ಎಂದರೆ ಅದೆ ಸಮಯ,
ನೀವು ಒಳಿತು ಎಂದರೆ ಅದೆ ಒಳತೆ?

“‘ವನ ವನ ಹೊತ್ತಿದೆ!’ ವಾತಿನ ಸೊಗಸೆ!
ಹೂ ಎಂದಿರ ನಮ್ಮನು ಈ ಮುಂದು?
ನಿಮ್ಮೊಲವಿನ ಕಟ್ಟೀರಿನ ಬೊಗಸೆ
ತಪ್ಸಿಸುತ್ತಿದೆ ಸೋದರರನು ಕೊಂಡು.

“ನೀವು ವಾಡಿದುದೆ ಶಾಸ್ತ್ರ, ಜ್ಯೋತಿಷ;
ನೀವು ಬರೆದು ಗೆರೆ ಎಳೆದಿಹ ಜಾತಕ
ಇಹರನೆ ಇಲ್ಲ ಎನುತ್ತಿದೆ. ಈ ವಿಷ
ಸಲ್ಲ. ನಿಲ್ಲಲಿ ಇನ್ನೀ ವಾತಕ.

“ನಿಮಿಂತ ಕಂಪೇ ನರು ಎನಲೇಕೆ?
ಕಂಪನಿತೀನೂ ಇಲ್ಲದ ತುಂಬೆ
ಶಿವನ ಸೇರದೆ? ನಿದರ್ಶನ ಬೇಕೇ
ಬೇರೆ? ಗಮಗಮಿಸಿತೇ ದಾಳಂಬೆ?

“ సీవావుద నరుగంపేంబిరో ఆ
కంపిరువుదై హొంగేయ హూవినలి ?
ఆదరు అదరా ఎడ్డిగ్గేతరువ
తుంబి నిమ్మసేరదు ఏనేనలి ?

“ నరుగంపిన హూ నావే శ్రీష్ట
ఎండే బిగిరువిరి బహుకాల.
ముగియితు నిమిషాక్షిపున కోణా ;
ముగిదిరువుదు ఈ వుహేంద్రజాల.

“ ‘ఫలవాగువ హూ హూవే ఆల్ ’
ఇంతిదే సోఁడలు నిమిషా ఎణికే.
బెడగలి మేరేయెనే మేరేయలు బల్ల
హెణ్ణూ, హెరువళే మగువను గణికే ?

“ కాణదే నిముగా బత్తుద గద్ది ?
పైరోణగుతలిడి ; గొబ్బరవిల్ల ;
గమగమ ఎంబలి నిమగిక శ్రద్ధ
అదనుళిసువ కెలసకి బరదల్ల !

“ స్వాధ్యద కోఁడిన తలేయలి నింతు
‘ లోశద దుఃఖగళను మరితీవే ’
ఎందు హోరటిరువ నిమ్మను ఎంతు
హూగళేన్నువుదు ? స్వాధ్యవే హూవే ?

“ ಪ್ರೇರನು ಸಲಹಲು ಗೊಬ್ಬರವಾಗಿ
ಮುಗಿಯುವ ಹೊಂಗೆಯ ನಾ ಹೂವೆಂಬೆ;
ಯಾರು ಜಗದ ಉಪಯೋಗಕೆ ಬಾಗಿ
ಬಾಳರು, ಅವರನು ಹೂವೆನೆ ನಂಬೆ.”

“ ಇವರನು ಹೂ ಅಲ್ಲೆಂದೆವೆ ನಾವು?”
ಎಂದಿತು ಪಾದರಿ. ಹೇಳಿತು ಸುರಯಿ:
“ ಕಾರಣವಿದ್ದೇ ನೋವುದೆ ಬೇವು?
ತಾನೇ ಕಹಿವುದು, ಉಹಿಸಿ, ಕೊರಗಿ.”

“ ಮುತ್ತಗ ಆಡಿದ ಮಾತೊಂದತ್ತ;
ಲಂಟಾನಾ ನುಡಿದುದು ಇತ್ತತ್ತ.”
“ ಆ ದೊರೆ ಪಿತ್ತಕೆ ಈ ಅರೆ ಚಿತ್ತ
ಬೆರೆತಿಂತಾಗಿದೆ ಮುಂದಕೆ ಎತ್ತ ?”

“ ತನ್ನದೆಯಲಿ ತಾ ಕಂಪನು ತಂದಿತೆ
ಯಾವುದೆ ಹೂ ? ” “ ‘ನಾಗೊಬ್ಬರ ಅಹೆನು
ಕಂಪಿನ ಹೂ ಆಗೆನು,’ ಎಂದೆಂದಿತೆ
ಏನು ಹೊಂಗೆ ? ಆರಿವೆವೆ ಈ ಹವಣಾ ? ”

“ ಕೇಳಿತಿ ಪಿತ್ತ ? ” “ ಆದು ಅವರತ್ತ.”
“ ನರು ನರು ಎಂಬರು ಉಸುರುವ ನಾತ.... ”
“ ಸಹಿಸಲಾರೆ ನಾನಿವರೀಮತ್ತ.... ”
“ ಏನು ಇಹಂ ! ” “ ಇಹುದಿದಕೆ ಸಸಾತ್.”

ಎಂದಿತು ಅಲ್ಲಿಂದಿಲ್ಲಿಂದು ದಸಿ;
ತುಮುಲವಾಗಿ ಬೆಳೆಯಿತು ಈ ವಾದ.
ಹೇಳಲೇನಿದರ ಸರಿಗು ಮಷದನಿ.
ಯಾವುದಕ್ಕೂ ಹೇಸದು ದಾಯಾದ.

ತಾನುದರದಿ ತಾಳಿದ ಹೂವೀತೆರ
ವಾದಿಸೆ, ಕೇಳಿದ ನಗರೋದ್ಯಾನ
ಹೇಳಿತು: “ಮಕ್ಕಳಿ, ಏತಕೆ ಭೀಕರ
ವಾದವಿವಾದ? ಬೆಡಿರಿ ಅಭಿಮಾನ.

“ಹೂವಾಗಿರುವಿರಿ: ಅದುವೇ ಪುಣ್ಯ;
ನಿಮ್ಮೆಲ್ಲರನೂ ಮಾಡಿದ ದೃವ
ನಡೆಸಿದಂತೆ ನಡೆಯುವುದೇ ನಾಣ್ಯ.
ಒಬ್ಬನೇ ಗೆಯ್ಯಾನು ಎಲಾಲ್ ಹೂವ.

“ಎಲಾಲ್ ಎನಲೇ? ಇದು ಅದು ಬೇರೆಯೆ?
ಅರಿತಿರೊ, ನೀವೆಲಾಲ್ ಒಂದೇ ಹೂ;
ನಿಮ್ಮೆಲ್ಲರಲೂ ಲೋಕಕೆ ಸಾರಿದೆ
ಒಂದೇ ಸ್ವರ್ಗದ ಒಂದೇ ಬೇಹು.

“ವಸಂತ ಬಂದನು, ನನ್ನೆಡೆ ನಿಂದನು;
‘ನೀನೂ ನಂದನವಾಗು’ ಎಂದು
ಕಿವಿಯೊಳ್ಳಾದಿದನು; ಹರುಷಕೆ ಸಂದೆನು;
ನೀವು ಎಲ್ಲರೂ ಆದಿರಿ ಅಂದು.

“ಆವನಾ ಆನಂದದ ಹೊರಹೂಪ,
ನಿಮಗೆ ಏಕೆ ನಾವೆಂಬಭಿನ್ನಾನ?
ಹತ್ತು ತೆರದ ನಿಮ್ಮೆಲ್ಲ ಕಲಾಪ
ಆವನದೆಂದರಿಯೆ ಅದುನೇ ಜ್ಞಾನ.

“ಬಾಳಿ ಎಲ್ಲರು; ಆರಿತವ್ಯೋಲೆಲ್ಲರು
ಬೆಳೆಯಿರಿ, ಅರಳಿರಿ; ಕಂಪನೆ ಬೀರಿ;
ಗೊಬ್ಬರವಾಟರು ಸರಿಯೇ. ಕ್ಷಮೆಲ್ಲರು,
ವರಡೂ ಆಗದವರು ದಿನ ತೀರಿ.”

ತಾಯಿ ಪದಾರ್ಥವೇ, ತಾಯ್ಯುಡಿ ನನ್ನಿಯೆ,
ತಮ್ಮನು ತಾವರಿಯಾದ ತನುಜರಿಗೆ ?
ಕಾದುವ ಮಕ್ಕಳ ಬೇಡವೊ ಎನ್ನುವ
ತಾಯಿ ತಾಯೆ ? ಮೂಲೆಯ ಕಸಪರಿಗೆ.

ಬೇಡವೆಂದರೂ ಹೂಗಳ ಗುಂಪು
ಕೇಳಿದೆ ತಮ್ಮಂದದಿ ತಾವರಳಿ
ಕಾದುತ ಇದ್ದವು. ಗಾಳಿಗೆ ಕಂಪು
ಸಂದೊಡನೆ ನೆಲನ ಕಂಡವು ಉರುಳಿ.

ಗೊಬ್ಬರವಾದೆಯು, ಆಗದೆ ಹೋದೆಯು,
ಎಂಬುದ ಕೇಳಿದೆ ಹರಿಯಿತು ಗಾಳಿ ;
ಸೇನಾನಿಯನೇ ಕೇಳಿದು; ಪ್ರಾದೆಯು
ಬೇಸಗೊಳ್ಳಿದೆ ನಡೆಯದೆ ನೈಹಾಳಿ ?

ಗಂಟು ಜಗತ್

ರಾಮಣ್ಣ ಒಂದು ಎನ್ಮೈಯ ತಂದ; ಭೀಮಣ್ಣ
 ಅದ ಸೋಡಿದವನು, “ನಿನ್ನೆನ್ನೆ ತಕ್ಕಷ್ಟು
 ಒಳ್ಳೆಯದೆ; ಆದರೂ ಹಸುವ ಕಟ್ಟುವುದೆ ಸರಿ;
 ಇನ್ನೆಷ್ಟು ಹೇಳಿದರು ಎನ್ಮೈಯೇ ರೊಷ್ಟು;”

ಎಂದು ಬುದ್ಧಿಯ ಸುಷಿದ. ಸುಷಿದುದರ ಮರುದಿವಸ
 ಎಲ್ಲಿಂದಲೋ ಒಂದು ಎರವಲೆನ್ಮೈಯನು
 ತಂದ ಮನೆಯಲ್ಲಿ ಕಟ್ಟಿದ. ಇದಕೆ ರಾಮಣ್ಣ
 ಹೇಳಿದ: “ನನ್ನಲ್ಲಿ ಕಂಡ ಕಮ್ಮಿಯನು

“ಭೀಮಣ್ಣನೂ ಕಟ್ಟಿಕೊಂಡನೇ! ಎನ್ಮೈಯೇ
 ತಪ್ಪೆಂದನಲ್ಲ; ಈಗೇನಾಯ್ತು ಟೀಕೆ?”
 ಗಳಿಯ ಶಾಮಣ್ಣ ಮರು ಸುಷಿದ: “ಅವನೆನ್ಮೈಯನು
 ಸೋಡದೆಯೆ ಅದ ನೀನು ಘಾರುತಿಹಯೇಕೆ?”

ರಾಮಣ್ಣನೆಂದ: “ಗಳಿಯನ ಎರವಲೆನ್ಮೈಯನು
 ನಾ ದೂರಲಿಲ್ಲ. ಎನ್ಮೈಯ ಕೂಡದೆಂದು
 ಈ ದಿವಸ ಹೇಳ ಮರು ದಿವಸವೇ ಭೂಪತಿ
 ಎನ್ಮೈ ಕಟ್ಟಿದ. ಸುಷಿದುದೊಂದು; ಸಡೆ ಒಂದು.”

‘ನೀನು ಒಬ್ಬನೆ ಹಾಲು ಕುಡಿಯಬೇಕೆನ್ನುವೆಯು ?
ಪರತ್ತಪ್ರಿಯನು ಕಲಿಯಬೇಕು, ರಾಮಣ್ಣ ;
ಗಂಟು ಜಗಳದ ಬಂಟನಾಗದಿರು, ಒಳತಲ್ಲ ;’’
ಎಂದು ನೀತಿಯ ಕಲಿಸಿ ಗೆಲಿದ ಶಾಮಣ್ಣ.

ಮೂರು ಕರು

ಮೂರು ಕರು ಜೊತೆಯಾಗಿ ನಾಳದಲಿ ಮೇಯುತ್ತ,
ದೂರದಲಿ ಒಳ್ಳೆ ಹುಲ್ಲಿಹುದೆಂದು ತೋರಿ,
ಅತ್ತ ಸಾರಿದವು. ದಾರಿಯಲಿ ಕಾಲುವೆ ಒಂದು :
ಕರುಗಳಲಿ ಒಂದು ದಾಟತು ಅದನು, ಹಾರಿ.

ಬೇಸಾಯಗಾರ ಗೌಡನ ಮನೆಯ ಕರು ಅದು.
ಜೋಯಿಸರ ಮನೆಯ ಕರು ಇನ್ನೊಂದು, ತಾನು
ಕಾಲುವೆಯ ದಾಟಬಲ್ಲಿನೆ ಎಂದು ಹಿಂಡಿಗೆದು,
ಮತ್ತೆ ಹಾರಿತು : ಸಾಲದಾಯೊಂದು ಗೇಣಾ.

ಮೂರನೆಯ ಕರು ಗೌಳಿಗರದು. ಇತ್ತುಲೆ ನಿಂತು
“ನಾನತ್ತ ಬರಲಾರೆ ಕಾಲುವೆಯ ದಾಟ”
ಎಂದು ಹೇಳತು. ದಾಟಲ್ಲಿ ಸರಿ; ಕಾಲು
ದಾಟದೆಯೆ ಬರಿ ಭಯಕೆ ನಡುಗಿತಾನಾಟಿ.

ವೊದಲ ಕರು ಜೋತೆಯವರ ಕುರಿತು “ ಏನಯ್ಯ,
ನಿಮ್ಮ ತಾಯಿದಿರ ಕೆಚ್ಚಲಲಿ ಹಾಲಿಲ್ಲ ?
ಸಣ್ಣ ಕಾಲುನೇ ದಾಟುವುದಕೆಷ್ಟು ಕಷ್ಟವೇ ”
ಎಂದು ಹಳಿಡಿತು, ಉಳಳಲು ಬೆಳೆಯುತಹಸಿಳ್ಳೆ.

ಜೋಯಿಸರ ಕರು “ ನಮ್ಮ ತಾಯ ಕೆಚ್ಚಲಲಿ
ಒಂದು ವೋಲೆಯಲಿ ಮಾತ್ರ ಹಾಲಿಹುದು ” ಎಂದಿತು:
“ ಓ ! ನಮ್ಮ ತಾಯ ಕೆಚ್ಚಲಲೆರಡು ವೋಲೆಯಲಿ ”
ಎನೆ ಗೊಡಕರು, ಜೋಯಿಸರದು ಮನನೋಂದಿತು.

ಕಾಲುನೆಯ ಇತ್ತು ನಿಂತಿದ್ದ ಗೊಳಿಗರ ಕರು
ಈ ಎರಡು ಸುಡಿದ ಸುಡಿ ಕೇಳಿ “ ಅಣ್ಣ ದಿರೆ,
ಕೆಚ್ಚಲೆಂದರೆ ಏನು ? ನಮ್ಮ ತಾಯ್ಯಲ್ಲಿ ನೋ ”
ಎಂದು ಉಸುರಿತು. ಎಲಾ ಗೊಳಿಗನ ಚದುರೆ.

ವೀಣೆಯ ಕೊಟ್ಟಿಗೆ

ಬಾಧ್ಯ ಒಮ್ಮೆ ವೈಷ್ಣವನನು
ಕರಸಿ ಎದುರು ಕೂರಿಸುತ್ತ,
ನುಡಿಸಿ ಎಂದು ಬೆಸಸಿದರು,
ಅರಸುಹುಬ್ಬ ಹಾರಿಸುತ್ತ.

ಸುತ್ತು ಬಂದು ಸೇರಿದರು
ನಾಲ್ಕೊ ಆರೋ ಹೆಂಡರವರು ;
ಮುದುವೇ ಆಗದವರೋ, ಆದ
ಹಂಡೊ ! ಯಾರು ಕಂಡರಿವರು ?

ಸರಸ ; ಹರುಷ ; ಸುಖಾಲಾಪ ;
ಸುಳ್ಳ ; ಸುರಮು ; ಅಡಕೆ ಎಲೆ
ದೊರೆಯ ಮನವ ಸೆಳೆವ ಆಟ ;
ಸುಳಿವ ಕೈಯ ಕುಲುಕು ಬಳೆ.

ಜೊತೆಗೆ ಇವರು ಹೆತ್ತು, ಹೆರಡ
ಹಸುಳೆ, ತರಳ, ಬಾಲಕರು ;
ಕೂಗಿ ಹಾರಿ ಚೀರಲವು,
ತಡೆವ ಮೂಳ ಶಾಲಕರು.

ದೊರೆಗೆ ಹತ್ತು ಮನಸು : ಒಂದು,
ಅರ್ಥ, ಇನಿಸು, ಇತ್ತು ಕಡೆ.
ಚಿಲುಮೆ ಸಿದ್ಧವಾಗುತ್ತಿಹುದು ;
ಕೂಸು ಬಹುದು ಮುತ್ತು ಕೊಳೆ.

ಇಂತ ಸಂತೆಯೋಳಗೆ ಗಾನ
ವೈಣಿಕನಂಗುಳಿಯ ಸಾರಿ
ವೀಣೆಯಲ್ಲಿ ಮಾಡಬಹುದೆ ?
ಮಂಕು ಕುಳಿತ ವೀಣೆಗಾರ.

“ ಯಾಕೆ ? ನುಡಿಸಿ,” ಎಂದು ದೊರೆ
ಕಣ್ಣ ತೆರೆದು ಸನ್ನೆಗೃಹಿದು
ಮತ್ತೆ ಬೆಸಸೆ, ಈತ ಮಿಡಿದ.
ಸ್ವರ ಹೊರಟಿವು ನಾಲ್ಕು ಇದು ;

ಮುಂದೆ ಹೊರಡಲಿಲ್ಲ. ಬಾಧ್ಯ
ನುಡಿದರೊತ್ತಿ ; “ ಏನಿರ್ದೀಯ !
ಎದುರಿಗಿಹುದು ಕಟ್ಟಿಗೆಯೋ
ವೀಣೆಯೋ ? ನಡಸಿ ಕೈಯ.”

ವೈಣಿಕನಿಗು ಕೆಟ್ಟಿತು ಮನ.
“ ಎದುರಿಗಿಹುದು ಕಟ್ಟಿಗೆಯೋ
ಅಹುದು, ಖಾವಿನಾದ್ದಾ ; ಇದನು ಸಿಗಿದು
ಕಳುಹಬೇಕು ಕೊಟ್ಟಿಗೆಗೆ.”

ಲೆಕ್ಕ—ಲೇಖನ

ಎಂದ ಲೇಖಕ : “ ಲೆಕ್ಕ ಸುಲಭ, ಲೇಖನ ಕಷ್ಟ ;
ಎರಡೆರಡು ನಾಲ್ಕುನಲ್ಲು ಆಯ್ದು ಗಣಿತ ;
ನೀ ಬರುತ್ತಾನೆ, ನಾ ಹೋದ, ಎನೆ ಮುಗಿಯಿತು
ನಾ ಒಬ್ಬ ಲೇಖಕ ಎಂಬ ಕುಣಿತ.”

ದೊಡ್ಡ ವರ ಗಣಿತ

ಯಾಜಮಾನ ಹೇಳಿದ ಗುವಾಸ್ತುನಿಗೆ : “ ಎರಡೆರಡು
ನಾಲ್ಕುಂದು ನನಗೆ ನೀ ಕಲಿಸುವೆಯ, ಧೃಷ್ಟ ?
ಎರಡೆರಡು ಎಷ್ಟುಂದು ಹೇಳುವನು ನೀನಲ್ಲ ;
ನಾನು ; ಏದೆಂದು ಬರಿ ; ಅದು ನನ್ನ ಇಷ್ಟ.”

ಮಿಾರಾ

ಬೃಂದಾವನದಲಿ ನಂದಕಿಶೋರನ
 ಆಟದ ತಾಣಗಳನು ಕಟ್ಟಾರ
 ನೋಡಿ ತಣಿವ ಹಿರಯಾಸೇಯ ಭರದಲಿ
 ಸಾರಿ ಬಂದಿಹಳು ಮಿಾರಾ.

ಮಂದರ ಗೋವಧನ ಉದ್ಘಾರಾ
 ನಂದ ಯಶೋದಾ ಪ್ರಿಯ ಸುಕುಮಾರಾ
 ಸುಂದರ ವೇಷಾ ಜಗದಾಧಾರಾ
 ಎಂದು ಭಕ್ತಿಯಲಿ ನೋರೆದು
 ಐತಂದಿರುವಳು ಹರಿ ಹರಿದಾರಿಯ
 ದೂರವನು ಅಬಲೆ ಜರಿದು.

ಪುಣ್ಯಕ್ಷೇತ್ರದ ಕಾರ್ಯವ ಆ ದಿನ
 ನಡಸುತ್ತ ನಿಂದಿರುವನು ಗೋಸ್ತಾಮಿ
 ಜೀವಾನಂದ ಮಹಾಶಯ ; ನಿಮ್ಮರ
 ವಿರಕ್ತ, ಬಹು ನಿಷ್ಪಾಮಿ;
 ಕಾಮಿನಿ ಆಶೀರ್ವಿಷ, ಹಾಲಾಹಲ ;
 ಎದುರಲಿ ಹೆಣ್ಣಿರೆ ಬಿಡದು ಕುತೂಹಲ ;
 ಸಲ್ಲದು ಮುಕ್ತಿ ಸ್ಥಳದಲಿ ಕಾವಳ ;
 ಎಂದುದೆ ಒಂದು ಕಶೋರ
 ಶಾಸ್ತ್ರ ಗೆಯ್ದಿಹನು : ಈಯೆಡೆ ಅಡಿಯಿಡೆ
 ಇಲ್ಲ ಹೆಣ್ಣಿ ಅಧಿಕಾರ.

ಕ್ಷೇತ್ರದ್ವಾರಕೆ ವೇಗದಿ ಸಾರಿದ
 ಭಕ್ತಿಗೆ ಅಲ್ಲಿಯ ಬಾಗಿಲ ಕಾನ
 ಒಡೆಯನಾಣತಿಯ ತಿಳಿಸಿದ; ಆಕ್ಷಣ
 ಕುದಿಯಿತು ಹೆಚ್ಚೆನ ಜೀವ.
 ಶ್ಯಾಮ ಸುಂದರಾ ಪ್ರಿಯವ್ರಜ ಬಾಲ
 ಗೋಪ ವಧೂ ಜನಪ್ರೇಮ ವಿಲೋಲಾ
 ಜೈಯೇತ್ಯಾ ವಿಸ್ತೃತ ಸುರಾಸಲೀಲಾ
 ವೃಂದಾವನವಿನ್ನು
 ಗಂಡು ಜೀವಗಳ ಮಾತ್ರವೇ ಹೊರೆವುದೆ?
 ಹಾಳಾಗಲೆ ಹೆಣ್ಣು ?

ಅನ್ನವನೊಲ್ಲದೆ ನೀರಿಗೆ ನಿಲ್ಲಿದೆ
 ಕೃಷ್ಣಾ ನಿನ್ನಯ ಸೇವೆಗೆ ತಂದ
 ಪ್ರೇಮ ವ್ಯಘಟನೇ, ದೋಷವೆ ಹೆಚ್ಚೆನ
 ಒಡಲಲಿ ಬಂದುದರಿಂದ?
 ಯಾರು ಕಂಡರಿದ ನಿನ್ನ ಚರಿತೆಯಲಿ?
 ದೋಷ ನಿಜಕೆ ಗೋಸ್ಪಾಮಿಯ ಮತಿಯಲ್ಲಿ
 ಇಲ್ಲಿ ಅಂದು, ಹರಿ, ನಿನ್ನ ಜೊತೆಯಲಿ
 ಚೆಲುವಿನ ಈ ವನಗಳಲಿ
 ಗಂಡಿಗು ಹೆಚ್ಚುಗೆ ಹೆಣ್ಣಿಳು ನಡೆಯರೆ
 ಹಗಲಲಿ ಅಂತೆ ಇರುಳಲಿ?

ಹಸುಳಿಯ ದಿನ ಎದೆಹಾಲನು ಕುಡಿಸಿ,
 ಬೆಳೆದ ದಿವಸ ಬಿದ್ದರೆ ಹಿಡಿದೆತ್ತಿ,
 ಉಡುಗೆಯುಡಿಸಿ ಚೆಂತೊಡುಗೆಯ ತೊಡಿಸಿ,
 ಇರುವೆಯ ಗೂಡನೆ ಮುತ್ತಿ,
 ಹರೆಯದಿ ಜೊತೆಯಲಿ ಸರಸವನಾಡಿ
 ಬೇಸರ ಬರದಂದಕೆ ಸರಿಜೋಡಿ
 ಓಡಿ ಬೇಡಿ ಕಾಡಿ ರಾಡಿ
 ಹೆಣ್ಣೆಂಬರ ಕುಲ ಆಗ
 ರಚಿಸಿದ ಭಕ್ತಿಯ ಗೋಪುರ ಇಂದು
 ಹುತ್ತಾಯ್ತು : ಗಂಡೆ ನಾಗ.

ಕುದಿಯಿತು ಹೆಣ್ಣೆನ ಜೀವ ; ಕುದಿಯಿತು
 ಅವಳ ಅಡಿಯ ಅಡಿಯಲ್ಲಿ ಭೂಮಿ ;
 ಇಂಥ ಭಕ್ತಿಯನು ಬೇಡವೆನ್ನುವನೆ ?
 ಎಲಾ ಎಲಾ ಗೋಸ್ವಾಮಿ !
 ತಿಂಗಳಿರುಳುಗಳ ಅಂದಿನ ಗಾನ
 ತಣಿಸಿದ ತೃಣ ಜಲ ತರು ಪಾಷಾಣ
 ಭಕ್ತಿಯ ಬರವಿಗೆ ತಳೆದಭಿವಾನ
 ಕುಗ್ಗಿತು ಅವಳಭಿಭವಕೆ.
 ಇಂದೆ ಕುಗ್ಗಿತು ? ಕುಗ್ಗಿತು ಎಂದೇರ
 ಪ್ರಕೃತಿಯ ಲವಲವಿಕೆ.

ಗಾಳಿಯ ಹರಿವಿನಲೇನೋ ಬೇಸರ;
 ಬೆಳಕಲಿ ಬೆರೆತಿದೆ ಏನೋ ಮಂಕು;
 ತಳಿರೂ ಹೂವೂ ಕಾಣವು ವನದಲಿ;
 ತಟ್ಟಿದೆ ಯಾವುದೊ ಸೊಂಕು.
 ಹೆಂಗಳು ಸೇರದ ಮುಕ್ತಿಯ ನೆಲದಲಿ
 ಬಹುಶಃ ಸೇರದು ನಮ್ಮೆಯು ಚಿಲಿಸಿಲಿ
 ಎಂದು ಹಕ್ಕಿ ಸ್ನೇರಾಶ್ಯದ ತಳದಲಿ
 ಸ್ವರ ಮರೆಸಿದ ರೀತಿ
 ಸುಮ್ಮಿನಿಹವು ಗಳಿಗೊರವಕ ನವಿಲು;
 ವೂನ ಮುದ್ದಿಸಿತು ನೇತಿ.

ತಾನೂ ಹೆಣ್ಣಿಲ್ಲವೇ? ಆಶ್ರಮದ
 ಮುಖ್ಯದ್ವಾರದ ಆಚೆಗೆ ಯಮುನಾ
 ಚೆಂದದಗತಿ ಮರೆತಂದದಿ ಹರಿವಳು
 ಸೋಗಸದೆ ಏಕೋ ಗಮನ.

ಮಿಂದ ಬರುವ ಹೆಣ್ಣಿ ಕಾಲಂದುಗೆ
 ಮುಡಿಯಿಂದುದುರಿದ ಮಲ್ಲಿಗೆ ಬಂದುಗೆ
 ಮಾರಳಿ ಬಾರವೇ? ಬಹವೇ? ಎಂದಿಗೆ
 ಎನ್ನುತ ತನೆನ್ನುಳಗೇ
 ಆಸೆಯೊಡನೆ ಸಂಪಾದಿಸಿ ನಡೆದಳು
 ನೊಂದು ಎಲ್ಲ ಗಳಿಗೆ.

ಅಂದೇ ನೊಂದಸು ನೊಂದವು ಮತ್ತೆ
ಭಕ್ತಿ, ರಾಣಿ, ವಿಾರಾ ಜೊತಿಗೆ.
ಯುಗಯುಗಾಂತರವೆ ಸೃಷ್ಟಿ ದುಃಖಿಸಿದೆ
ಹೆಣ್ಣಿಗಾದ ಈ ಗತಿಗೆ.
“ ಏನು ವಾಡುವಳೊ ವಿಾರಾ ಈಗ !
ಹೊರಟೀ ಹೋದಳೆ ಒಳ್ಳಿತು ಬೇಗ !
ಸಾಕೀ ಅವವಾನದ ಅನುಭೋಗ ”
ಎಂದಾ ನೇಲ ಜಲ ತೀರಾ
ಕುದಿದಿವೆ ನೋವಲಿ ; ಕುದಿದಳು ಅಂತೇ
ಜೀವದಾಳದಲಿ ವಿಾರಾ.

ಜೀವದಾಳದಲಿ ಕುದಿದು ಆಕ್ಷಣವೆ
ವಾನದಲಿ ನಿಶ್ಚಯಗೆಯ್ದಳು ವಿಾರಾ.
ಹೆಣ್ಣಿ ವಾಣಿಯಲ್ಲ, ಅಷ್ಟರಿ ಎನಲೇ,
ವೂಡಿತೊಂದು ಅಧಿಕಾರ.
ಅಷ್ಟರಿಯನಲೇತಕೆ ? ಇದೆ ವಾಣಿ
ರಾಷ್ಟ್ರವನಾಳಿತು ; ಈ ಫಳಿ ವೇಣಿ
ರಾಣಾ ಕುಂಘನ ಬಿಂಕದ ರಾಣಿ.
ತನ್ನನು ನಿಲ್ಲಿಸಿದ
ದ್ವಾರಪಾಲಕಗೆ ಒರೆದಳು : “ ನಿಮ್ಮ
ಪ್ರಭುವಿಗೆ ಸಲ್ಲಿಸಿದ :

“ ಬೃಂದಾವನ ಕೃಷ್ಣನ ಅಂತಃಪುರ ;
ಇಲ್ಲಿ ಶ್ರೀ ಕೃಷ್ಣ ಒಬ್ಬನ ಹೊರತು
ಗಂಡಿರಬಾರಮು. ಜೀವಾನಂದರು
ನಡೆಯಲಿ ಈ ಹದನರಿತು.

ಕೃಷ್ಣನ ರಾಣೀವಾಸವ ಹೊಕ್ಕು
ತಾಣ ತಮ್ಮದೇನ್ನವುದಕು ಮಿಕ್ಕು
ನಾನೂ ಗಂಡು ಎನ್ನವ ಸೊಕ್ಕು
ಯಾರಿಗು ಸ್ತುಲಿದು, ಜೋಕೆ !
ಇದ ಮುರೆತವರಿಗೆ ಕೃಷ್ಣನ ದಂಡನೆ
ತಪ್ಪುದು : ಹೇಳಲಿ ಏಕೆ ?

“ ರಾಣೀವಾಸದ ಸೇವೆಗೆ ಇಲ್ಲಿ
ಬರಿಯಹೆಣ್ಣು ಹಿಂಡೇ ಇರಬೇಕು.
ತಪ್ಪಿ ಯಾವುದೇ ಗಂಡು ಬಂದಿರಲು
ಅಟ್ಟು ಆಚಿಗದ ನೂಕು.
ಗೋಸ್ವಾಮಿ ತಮ್ಮ ಆತ್ಮವ ಮರಳ
ಪರಿಕ್ಷಿ ತಾ ಹೆಣ್ಣು ನೆ ಒಳಗಿರಲಿ ;
ಗಂಡೆನಿಮುತಲಿರೆ ಹೊರಗ್ಗಿತರಲಿ ;
ಹುಟ್ಟಿನಿಂದ ಹೆಣ್ಣು ದ
ಆರಮನೆಯಾಳಗ ನಾನೊಳಹೊಗುವೆನು ;
ಚೇಡ ತಡೆವ ಉನ್ನಾದ.”

ದರ್ಶಿದಿಂದ ಈ ನುಡಿಯನು ವಿಾರಾ
 ನುಡಿದು “ಕೃಷ್ಣ ಹೇ ಗಿರಿಧರ ಬಾಲ”
 ಎಂದು ಭಜನೆಯಲ್ಲಿ ನಿಂತಳು, ಭಜನೆಗೆ
 ಜೀವನೆ ಹಾಕಿರೆ ತಾಲ.
 ಕೃಷ್ಣ ಭಕ್ತ ಆಡಿದ ಈ ಮಾತ
 ಗೋಽಸ್ವಾಮಿಗಳಿಗೆ ತಿಳಿಸಿದ ದೂತ.
 ಬುದ್ಧ ತಿಳಿದು ಅತಿ ಭೀತಿಯೊಳಾತ
 ಒಡನೆ ಬಾಗಿಲೆಡಿ ಬಂದ:
 ಕೃಷ್ಣ ಭಕ್ತ ಭಕ್ತ ರುಪೇಮರಾದರು,
 ವಿಾರಾ ಜೀವಾನಂದ.

ಅರಿಯನೇ? ಗಾವಿಲನೇ ಗೋಽಸ್ವಾಮಿ?
 ಸಾರಿ ಬಂದು ದೇವಿಯ ಕಂಡು
 ತನಗೂ ಹಿರಿಯಳ ಗುರುತಿಸಿ ತಿಳಿದನು,
 ಚೆದರಿರೆ ಹಮ್ಮಿನ ಹಿಂಡು.
 “ತಪ್ಸಿತು, ಅವಮತಿಗೆಯ್ದನು” ಎಂದು,
 ಪಶ್ಚಾತ್ತಾಪದ ಕಿಂಚ್ಚಲಿ ಬೆಂದು,
 “ನನ್ನನು ಮನ್ಮಿಸಿ ಒಳಗ್ಗೇತಂದು
 ನಿನ್ನೀ ಮನೆಯನು ಆಳು”
 ಎನ್ನುತ್ತ ಮನಿದನು; ತಡೆದಳು ವಿಾರಾ;
 ಹಿರಿಯವು ಎರಡೂ ಬಾಳು.

ಬೃಂದಾವನದಲಿ ಗಿರಿಧರ ಬಾಲನ
ಲೀಲೆಯ ತಾಣಗಳನು ಕಟ್ಟು ರ
ನೋಡಿ ಚೇತನನ ತುಂಬಿ ತಣಿಸುತ್ತ
ಮುಂದೆ ಸಾರಿದಳು ಮಿಾರಾ.

ಗೋಪಾಲಕೃಷ್ಣ ಧೃತವನಮಾಲಾ
ಮಾಯಾ ನಿಶ್ಚಯ ಶ್ರಿಭುವನ ಜಾಲಾ
ನೀಲಮೇಘಸಮಸುಂದರಬಾಲಾ
ಎಂದು ನೊರೆದು ಹಂಬಲಿಸಿ
ತನ್ನ ಮರೀತು ಮುಕ್ತಿಯ ಗತಿಯರಿತಳು
ಜೀವನ ಕೃಷ್ಣ ಗೆ ಸಲಿಸಿ.

ಕ್ಷೇಟ್ರ ಲ್ಯಾ ಕೊವಾಟಲಿ

೦

“ ನಿನ್ನ ಮತ ? ” “ ಲೋಕ ಮತ . ”
 “ ಲೋಕ ಮತ ? ” “ ವಿಶೋಕ ಮತ ”
 “ ಶೋಕ ಮತ ! ಇದಾವ ಕತ ? ”

ತೆಂಕ ಅವೇರಿಕದ ಒಂದು
 ದೇಶ ; ಕಾಲ ತುಂಬ ಹಿಂದು ;
 ಎಣಿಸಿ ಇಂದನಂದು ಎಂದು.

ದೈವ ಕ್ಷೇಟ್ರ ಲ್ಯಾ ಕೊವಾಟಲಿ,
 ಅವನಿಗಷ್ಟ ಜೀವ ಬಲಿ,
 ಎಂಬ ಹಳೆಯ ಶ್ರದ್ಧೆಯಲಿ

ನಡೆಯುತ್ತಿರುವ ದೇವರಡಿಗ
 ಪ್ರಶ್ನಾಕಾರ . ಪ್ರತಿಯ ಸುಧಿವ ,
 ಕೊಲೆಯ ಹೊಲ್ಲ ಎಂಬ ತುಡುಗ .

“ ಶೋಕ ಮತ ! ಇದಾವ ಕತ ?
 ಎಲಾ ಕೇಳು ನಿನ್ನ ಹಿತ ;
 ಇರಲಿ ನಡೆಗೆ ಸುಧಿಗೆ ನಿತ .

“ ಕೈಟ್ಟು ಲ್ಲ ಕೊವಾಟ್ಲಿಯು ನಿನಗೆ
ದೇವರಳ್ಲ ? ಅವನ ದನಿಗೆ
ಕಿವಿಕೊಡೆಯಾ ನೀನು ಕೊನೆಗೆ ?

“ ನುಡಿವುದಿಲ್ಲ ? ನಿಲ್ಲು ಎದಿರು ;
ಸಾಕು ನಿನ್ನ ವೂನ್ ಚದುರು ;
ಬಲ್ಲೆ ಯಲ್ಲ ನನ್ನ ಹದಿರು ? ”

“ ನಿನ್ನ ಹದಿರು ! ” “ ಹದಿರು ; ಅಹುದೊ ;
ಏಕೆ ಹದಿರು ಎನಲು ತಗದೊ ? ”
“ ಏಕೆ ತಗದು ? ಚೆಲ್ಲು ನೋಗೆದು.”

“ ಚೆಲ್ಲು ! ಎಲಾ ನನ್ನ ಚೆಲ್ಲು
ನಡೆವುದೆಮ್ಮೆ ಕಾಡೊಳೆಲ್ಲು ;
ನಡೆವುದೆಲ್ಲಿ ನಿನ್ನ ಜೊಲ್ಲು ? ”

“ ಕಾಡಿನಲ್ಲಿ ನಡೆಯೆ ತಕ್ಕ
ಸೊಲ್ಲು ನಿನತು ” “ ಎಲಾ ಮಕ್ಕು
ನಿಲಿಸು ಒಡನೆ ನಿನ್ನ ಸೊಕ್ಕು.

“ ಎಲ್ಲರಂತೆ ನಡೆ ; ಬಾಳು ;
ಇಲ್ಲ ನಿನ್ನ ತಲೆ ಹೊಳ್ಳು ;
ಯಾವುದಿಷ್ಟು ? ತಿಳಿ ; ಹೇಳು ”

“ಇಷ್ಟವಲ್ಲಿ; ಸತ್ಯಾ” “ಸತ್ಯಾ!
ಸತ್ಯವಲ್ಲಿ; ನಿನ್ನ ಹತ್ಯಾ;
ಇಂತ ಕೊಬ್ಬಿಗದು ಅಗತ್ಯಾ.

“ನಮ್ಮ ಕಾಡ ಮಂದಿ ಎಲ್ಲ,
ಒಬ್ಬ ಬಿಡದೆ, ನಾನು ಬಲ್ಲ
ಎಷ್ಟೂ ಕಾಲ, ಏನೆ ಇಲ್ಲ

“ನಾಲ್ಕು ನೂರು ವರುಷ, ನಮ್ಮ
ದೇವರನ್ನು ನಂಬಿ, ತಮ್ಮ
ಬದುಕ ನಡಸಿ ಬಂದರಮ್ಮ; ”

“ಬದುಕನಲ್ಲಿ; ಸಾವ ನಡಸಿ”
“ಸಾವು! ಸಾವೆ ಇಂತು ನುಡಿಸಿ
ಸಾರಿತಹುದು ನಿನ್ನ ಅಡಸಿ.

“ಜನ ಹಾಕಿದ ಗೆರೆಯ ಹಾರಿ
ಇಚ್ಛೆ ಬಂದ ಮಾತ ಕಾರಿ
ಅದೇ ಸತ್ಯಾ ಎಂದು ಸಾರಿ

“ಕಾಡ ಜನದ ಮನವ ಕೆಡಿಸಿ
ಶುರು ನಾ ಎಂದು ಉಗ್ಗಡಿಸಿ
ಸಿನ್ನ ಹುಳ್ಳು ಜನಕೆ ಕುಡಿಸಿ...”

“ಹುಚ್ಚು! ಅಯ್ಯಿ ನಿನ್ನ ಮೆಚ್ಚು
ನನ್ನ ಹುಚ್ಚು ವಿಕ್ಕ ಹುಚ್ಚು;
ಕೇಳು ತುಟ್ಟಿಯನಿನಿಸು ಕಚ್ಚು.

“ದೈವದೆದುರು ಜೀವ ತಿಗೆವ
ಹದನ ಧರ್ಮವೆಂದು ಬಗೆವ
ಮನುಜ ಪಾಪಿ; ಜಗಕೆ ಹಗೆವ.

“ದೈವ, ಬಾಳ್ಳಿ ಉಸಿರ ದೈವ:
ಒಳಗೆ ಕುಳಿತು ಸದಾ ‘ಜೀವ
ಜೀವ’ ಎನ್ನುತ್ತಿಹುದು. ಯಾವ

“ಕೆಟ್ಟ ಗಳಿಗೆಯಲೆಲ್ಲ ಅದನು
ಕೇಳಿದೊಬ್ಬ, ಬೆಸಸುವುದನು
ಬೇಡಿತೆಂದು ತಿರುಗಿಸಿದನು.

“ಬಾಳು, ಬಾಳು, ಎಂದ ಸೋಲ್ಲು,
ಬಾಳನೆನ್ನು ಎದುರು ಕೊಲ್ಲು,
ಎಂದಾಯಿತು; ಎಂಥ ಕುಲ್ಲು!”

“ಕುಲ್ಲು ಅದು! ನಿನ್ನ ಸೋಲ್ಲು
ಮೆಲ್ಲು! ಉದುರಿಸುವೆನು ಹಲ್ಲು;
ಇನ್ನು ನೀನು ಬಾಳಿ ಎಲ್ಲು.

“ ದೈವ ಏನ ಬಯಸುತ್ತಿದೆ
ಅದನು ಕುಲ್ಲು ಎನ್ನುವೆಡೆ
ಅದುವೇ ಪಾತಕದ ವೆಡೆ.

“ ಹೋಗು, ನೀನು ನಾಶವಾಗು;
ಬಲಿತ ಮಂಡೆ, ಬಂಡೆ ತಾಗು;
ದೈವದೆದುರು ಉಸಿರ ನೀಗು.”

೭

ಏನ ನುಡಿದ ದೇವರಡಿ
ಅದೇ ಶಾಸ್ತ್ರ; ಜನದ ಮುಡಿ—
ದೊರೆ ಎಂಬಲಿ ಇವರ ನುಡಿ—

ಅಡಿಯ ನುಡಿಗೆ ಅಕ್ಕೆ ಎಂದ.
ಕೊಲೆಯ ಬೇಹು ಸಾರಿ ಬಂದ;
ಧರ್ಮವೀರನೆದುರು ನಿಂದ.

ಕೊತೆಯ ಆಳು ಮುಂದೆ ಬಂದು
ಇವನ ಕೊಂಡು ಒಯ್ದಿತಂದು;
ಇಷ್ಟದ ಬಲಿ ದೈವಕೆಂದು.

ಎಲ್ಲ ಬಲಿಗೆ ಮಿಕ್ಕು ಬಲಿ
ಬಂದು ಕ್ವೇಟ್ಟು ಲ್ಲಾ ಕೊವಾಟ್ಲಿ
ಇದಿರು ನಿಂತ ಧಮ್ರಕೆಲಿ.

“ ಓವೋ ನನ್ನ ಹೃದಯದಲಿ
ಸದಾ ‘ಜೀವ’ ಎನ್ನುತಲಿ
ಇರುವ ಕ್ವೇಟ್ಟು ಲ್ಲಾ ಕೊವಾಟ್ಲಿ

“ ನಿನಗೆ ಶರಣ. ‘ಜೀವ ಜೀವ’
ಎಂದು ನನ್ನೊಳುಳಿವ ದೈವ,
ಬರಲಿ ಮಂದಿಗಡೇ ಭಾವ.”

ಶುಭವ ಕೊರಿ ನುಡಿದ ನುಡಿ
ಮುಗಿಯಲ್ಲಿ. ದೈವದಡಿ
ಸಿಡಿದ: “ ಸಾಕು ಹರಟಿ; ಕಡಿ.”

ಚಿಮ್ಮಿತು ಕಡುಗತಿತ್ತು; ರಕ್ತ
ಚಿಮ್ಮಿತಂತೆ; ರುಂಡ ಅತ್ತು
ಹಾರಿತು; ಕೆಡೆದೊಡಲು ಇತ್ತು.

ಇಂತು ಮುಗಿದ ಕೃಪೆಯ ಕಲಿ.
ಆದರೆ ನಾನೇನೇನಲಿ
ದೈವ ಕ್ವೇಟ್ಟು ಲ್ಲಾ ಕೊವಾಟ್ಲಿ

‘ಜೀವ’ ‘ಜೀವ’ ಎಂದ ತೆರ
ಜನಕೆ ಕೇಳತೊಂದು ಸ್ವರ;
ಬಾನ ಬೆಳಕಿನೊಂದು ಕರ,

ಮುಗಿಲಿನಿಂದ ನೆಲಕು ನೀಡಿ
ನೋಷ್ಟು ಕಣ್ಣಿ ಬೆರಗು ಮಾಡಿ
ಬಿದ್ದ ಒಡಲ ಸೋಚಿ ಆಡಿ,

ಮಡಿದ ಉಸಿರನೆಳೆದು, ಕೊಂಡು,
ಬಾನ ತಲೆಯೊಳೊಂದು ಚೆಂಡು
ಮಾಡಿತಂತೆ; ತಾರೆ ದಂಡು

ಅದನು ತಮ್ಮ ಹಸುಳಿ ಮಾಡಿ
ನಡುವೆ ಪೀಠಪೊಂದ ನೀಡಿ
ಹೊಗಳಿತಂತೆ, ಬಳಸಿ, ಹಾಡಿ.

ತಾರೆ ಇವನ ನಡಸಿಕೊಂಡ
ತೆರನ ನೋಡಿ, ಈ ಪ್ರಚಂಡ
ದಿವದ ಖಂಡ ಎಂದು ಕಂಡ

ದೇವರಡಿಗ, ಮನದಿ ಭೀತಿ
ಹುಟ್ಟಿ, ಹೇಳ ಬರದ ರೀತಿ
ಚೀರಿ ಮಾಡಿದಃ ಇದು ಪ್ರತೀತಿ.

೬

ಮಂದಿ ಎಲ್ಲ ಅದ್ಭುತವನು
ಕಂಡು, ‘ದಿವವ ಸಾರಿದವನು
ವನು ನುಡಿದ ಅದೇ ಹಣಲು’

ಎಂದು ತನ್ನೊಳಗೆಯಿತಾಗ.
ದೊರೆಗೆ ಇದೇ ತೀರ ಸರಾಗ
ತೋರಿ ಆವನು ನುಡಿದ ಬೇಗ.

“ನಮ್ಮ ದೈವ, ತನಗೆ ಇನ್ನು
ಕೊಲೆ ಒಳ್ಳಿದು, ಹಾಲು ಹಣ್ಣು
ಹೂವು ಧೂಪ ಅಷ್ಟೇ ಚೆನ್ನು,

“ ಜೀವರಾಶಿಯಾಣಿ ಮುತ್ತು
ಇವನನುಂಡು ತಾನು ಮತ್ತು
ಸವಿಯಲಾರೆ ಬೇರೆ ತುತ್ತು,

“ ಎಂದು ಬೆಸಸಿದಂದ ನನಗೆ
ಕಂಡಿದೆ. ಇನ್ನಿಲ್ಲಿ ಧಣಿಗೆ
ನೀಡಿ ಹೊಸತು ತೀರದ ತಣಿಗೆ.”

ಳ

ಜೀವ ಬಂಧು, ನೆಲನ ಕರೆಯು
ತೋರೆದು, ಹೊರೆದನಿಲ್ಲ ಬರಿಯ
ಮನುಜ ಕುಲವ; ಕೋಳಿ ಕುರಿಯು

ಪಶುಪಕ್ಷೀಯ ಕಾದನಾತ.
ಕಾಯನೇನ ಮೃತ ವಿಜೇತ?
ತನತು ಎಲ್ಲ ಜೀವವ್ಯಾತ.

ಹಕ್ಕಿಯ ಮತಕೆ ಅಡಗ ತಿಂಬ
ದೃವ; ಸಾವು ಅದರ ಬಿಂಬ;
ಬಲಿಯೆ ಅದರ ಕಳಸ, ಗುಂಬ.

ಉಸಿರ ತೆಗೆತ ಹೊಲ್ಲ ಎಂಬ
ಮತಿ ತಂದಿತು ಹೊಸತು ಇಂಬ:
ಚೀರೆಯಾಯ್ತು, ಧಮುಖಿಂಬ.

ಃ

ಜೀವ ಬಂಧು ಆಗ ಆಗ
ಸುಡಿದ ಸುಡಿಯ ಅಡ್ಡ ಹಾಗ
ಹೊಸ ಪಂಥದ ಆಗುಹೋಗ

ನಿರವಿಸಿತು. ಅದೇನನಾತ
ನುಡಿದ, ಮಂದಿ ಅಂಥ ನಾತ
ಕೋದೆಸಗಿತು ಧಮರ್ಗಿತ.

ಕೈಟ್ಟು ಲ್ಲಾ ಕೊನಾಟ್ಲಿಯೆ ದೈವ;
ರಕ್ಕೆಗಳನು ತಳಿದ ಹಾನ
ರೂಹು ಅವನ ಲಸದಾಖ್ಯಾನ.

ಹುತ್ತೊಳಡಗಿ ವರೆದ ಹಾವು
ಅವನು; ಹುತ್ತು, ಲೋಕ, ನಾವು;
ಅವನೆ ಹುಟ್ಟು; ಅವನೆ ಸಾವು.

ಕ್ಷೇತ್ರ ನಿಲ್ಲದೆ ಸದಾ ಸರುವ
ತಾಣದಲ್ಲಿ ಹಾಯುತಿರುವ
ಸತ್ಯ: ಸೋಡಿ ಗರಿಯ ಹರವ.

ಅಣುರೇಣುವಿನಲ್ಲಿ ಅಡಗಿ,
ಹುಲ್ಲಿ ಉಗಿನಲ್ಲಿ ನಡುಗಿ,
ಎಲ್ಲಿ ಉಸುರ ಬಾಳ ಬಡಗಿ,

ಬಾಕ್ಕೆ ನಾನು ಎಂದೆಂಬನು,
ಬಾಳು ಎಂದು ನಮಗಿಂಬನು
ಸೀಡಿ, ತುಂಬಿಯೂ ತುಂಬನು.

ಬಾಳು ಎಂಬುದವನ ಮಂತ್ರ ;
ಬಾಳಿಸುವುದು ಅವನ ತಂತ್ರ ;
ಬಾಳ್ಕಿಗೆಲ್ಲ ಅವ ನಿಯಂತ್ರ.

“ ಬಾಳು, ಬಾಳು, ನನ್ನ ರಾಜ ;
ಬಾಳಿಸು, ಅದು ಶುಭದ ಬೀಜ :
ಇನೇ ನನಗೆ ಸ್ತೋಜೆ ಸಾಜ.

“ ಎಲ್ಲ ಉಸಿರು ಒಂದು ಕಟ್ಟಾ ;
ಉಸಿರುವೇನು ಅದೆಲ್ಲ ಡೆ ನಾ ;
ನೆನ್ನ ಇದ ನೀ ಅನುಕ್ಕೆಣ.

“ ಮನುಜ, ಕತ್ತಿ, ಹಕ್ಕಿ, ಹಲ್ಲಿ ;
ಉಸಿರು ಕಾಂಬುದೆಲ್ಲ ಅಲ್ಲಿ
ಇಹೆನು ನಾನು, ತೂರಿ, ಚೆಲ್ಲಿ.

“ ನೊಯಬೇಡ ನೀನು ; ನೊವ
ನೀಡಬೇಡ ಹೊರಿಗೆ ; ಯಾವ
ಉಸಿರೆ ನೊಯಿ, ಅದರ ಕಾವ

“ ಸಹಿಸುತ್ತಿಹುದು ನಾನೆ ಕೊನೆಗೆ.
ಜಗಳವೆ ಆತನಿಗೆ ನಿನಗೆ ?
ಹೊಡೆದುಕೊಳ್ಳಿ : ಬೇನೆ ನನಗೆ.

“ ನಿನ್ನ ರುಚಿಯನರಿತು ಅದನು
ಗಳಿಸಿಕೊಳ್ಳು. ಹೊರೆಯ ಹದನು
ಅಂತೆ. ಅದಕೆ ಒದಗುವುದನು

“ ಕಲಿತುಕೊಳ್ಳು. ಇದೆ ನಿತೋಕ;
ಇದೇ ಲೋಕ, ಇದೇ ನಾಕ;
ಇದೇ ಸ್ವರ್ಗಸುಖದ ಪಾಕ.”

೬

ಕೃಪೆಯ ಕಲಿಯ ಹಿರಿಯ ಜೀವ
ಸೇರಿತಂದು ಬೆಳಕ ರೇವ.
ಇನ್ನರಿಯನು ಅವನು ಸಾವ.

ಅಂತೆ ಮಂದಿ ಅರಿಯಿತಂತೆ
ಲೋಕ ಕೊಂದ ಕೃಪೆಯ ಚಿಂತೆ
ತಾರೆ ಅಹವು; ಆದುವಿಂತೆ.

ನೆಲ ಒಳಿದ ಕೃಪೆಯ ಕೆಣ
ಸಭನ ಸಾರಿ ವಿಣ ವಿಣ
ನೋಳ್ಷಿದೆಮ್ಮು ಪ್ರತಿಕ್ಷೇಣ.

ಲಕ್ಷ್ಮಿ ಕಟ್ಟು ಲಕ್ಷ್ಮಿ ಕಡೆಗೆ
ನೋಡುತ್ತಿದ್ದು, ಕಟ್ಟುಕು ನಡೆಯೆ
ಎವೆ ಹಾಕಿವೆ, ಅಡಿಗಡಿಗೆ.

ಮಿಣುಕು ಮಿಣುಕು ಎಂದು ತಾರೆ
ಮಿಣುಕುತ್ತಿಹವು ಎನ್ನು ಸಾರೆ
ಗಳಿಗೆ ಗಳಿಗೆಗನ್ನು ಬಾರಿ

ಜೀವರಾಶಿ ಲೋಕದಲಿ
ತಂತಮೃತೆ ಹಿಂಸೆಯಲಿ
ಗೆಯ್ಯವು ತಂತಮೃತೆಲೆ.

ಉಸಿರ ತೆಗಿವುದೊಂದೆ ಸರಿ
ಸಾವೆಂಬೆಯು ? ನಿಜವನರಿ:
ನೋವೆಳ್ಳವು ಸಾವ ಮರಿ.

ಹೆರರ ಒಡಲ ನೋಯಿಸಲೆ
ಎಂದು ಯೋಚಿಸುವುದರಲೆ
ಹುದುಗಿರುವುದು ಸಾವ ಸೆಲೆ.

ಮೆಯ್ಯಟುಕುವ ಜೀಳು ಎಂತು
ಮನವ ಚುಚ್ಚಿ ನುಡಿವನಂತು
ಸಾವಿನಾಳು, ದುಷ್ಟ ಜಂತು.

ಇಂತು ಸಾವು ನೋವ ದೇಸಿ
ಯಾವುದಕೂ ಒಳಗು ಹೇಸಿ
ಮಿಣುಕುತ್ತಿಹವು ತಾರೆ ರೋಸಿ.

ಕೊಲೆಯ ಬುದ್ಧಿ ಜಗದಿ ಮೇರೆ
ಮಿಾರಿ ಬೆಳೆಯೆ ಒಂದು ತಾರೆ
ಜಗಕೆ ಕೃಪೆಯ ಪಥವ ಸಾರೆ

ಇಳಿದುಬಹುದು. ನೆಲಕೆ ಇಳಿದು
ಜಗದ ಎದೆಯ ಕಸವ ಬಳಿದು
ನಡೆವುದಿಲ್ಲ ಕೃಪೆಯ ತಳಿದು.

೨

ಕೈಟ್ಟು ಲ್ಲಾ ಕೊವಾಟಲಿಗೆ ಅಂದು
ಶರಣಾ ಹೋದ ಜೀವಬಂಧು
ಇಂತ ತಾರೆಗಳಲಿ ಮುಂದು.

ಕಾಲ ಕಳೆಯೆ ಅವನ ಜನ
ತಮ್ಮ ಮಕ್ಕಳಿಗೆ ಗಗನ
ತೋರಿ ತೋರುವರು ಇವನ.

“ ಸುತ್ತಲೆಲ್ಲ ಬೆಳಕ ಮಾಲೆ
ಹಾಡುತ್ತಿರಲು ಎಲ್ಲ ವೇಳೆ
ಹೊಳೆವನಿವನು ತಲೆಯ ಮೇಲೆ.

“ ಕಾಣನಹುದು ಕೆಲವು ಹೊತ್ತು ;
ಆಗ ಇವನು ಜಗಕೆ ಮತ್ತು
ಇಳಿದು ಬಂದಿರುವನು, ಗೊತ್ತು.

“ ಕರುಣೆ ಧರ್ಮಕೆಲ್ಲ ಬೇರು ;
ಇದ ಮರೆ, ಧರ್ಮವನು ದೂರಃ ;
ಇದ ನಡೆ, ದೈವವನು ಸೇರು.

“ ಎನ್ನುತ ಭಲ ಮಾಡುವನು ;
ಕಲ್ಲೆದೆಗಳ ಕಾಡುವನು ;
ತನ್ನ ನೆ ಈಡಾಡುವನು ;

“ ಮತ್ತೆ ತಾರೆಯಾಗುವನು ;
ಮತ್ತೆ ನೆಲಕೆ ಸಾಗುವನು ;
ಸಾವಿಗೆ ತಲೆ ಬಾಗುವನು.

“ ಜಗಕೆ ಕೃಪೆಯ ಸಾರಿ, ಸತ್ತು
ಸತ್ತು, ಇವನಿಗೀಗ ಮಿತ್ತು
ನಿತ್ಯದ ಸಂಗಾತಿ, ತೊತ್ತು.

“ಇಂತು ಇವನು ನೆಲಕೆ ಬಂದ
ವೇಳೆ ನೀನು ಎಪ್ಪೇ ಚಂದ
ಇಟಿಕು. ಕಾಡೆ ತಾರೆ ಬಂದ.

“ಆಗ ಭೋಮಿಯಲ್ಲಿ ಬಂದು
ಉಸಿರು, ಕೃಪಾರಸದ ಸಿಂಧು,
ಕಾಂಬುದು; ಅದೇ ಜೀವಬಂಧು.

“ಕೊಲೆಯಿಲ್ಲದೆ ನಿಲದು ಸತ್ಯ
ಎಂದು ಲೋಕವೆಲ್ಲ ಸಿತ್ತ
ಪರಿ ಗಳಹುತಿರಲು ಸುತ್ತ,

“‘ಸಲ್ಲ’ ‘ಸಲ್ಲ’ ಎಂದು ದನಿ
ಸುಡಿವುದೆಂದು, ಖನಿ, ಖನಿ;
ಅದೇ ನಮ್ಮ ಜೀವ ಮಣಿ.

“ಕೊಲುವೆನೆನಲು ಬಿಡದು ತನ್ನ
ಭಲವ. ತನ್ನ ಸಾವ ಬನ್ನ
ಎಂದು ಬಗೆವುದಿಲ್ಲ, ಅಣ್ಣ.”

ಅ

ಎನಿತು ಸರಳ ಏನು ಮೇಳಸು,
ಎಳೆಯ ಜನದ ಮನದ ಬೆಳಸು !
ಏನೇ ಇರಲಿ ಕಲಿಕೆ ಪೆಡಸು.

ಧರ್ಮದೂತ ನೆಲಕೆ ಬಂದು
ಸಾರೆ, ಕೃಪೆಯೆ ದಾರಿ, ಎಂದು,
ನಗುವುದು ಪಶು ಅವನ ಕೊಂದು.

ಕೃಸೆಯು ಸಾರಿ ಜೀವ ಭಕ್ತ
ಸತ್ತದೆಷ್ಟ ಬಾರಿ ! ರಕ್ತ
ಸೋರಿತೆನಿತು, ಏನು ಎತ್ತ !

ಜಗವ ಹೊರೆವ ಕೃಪೆಯು ತಾರೆ,
ಹೊರೆವ ತನ್ನ ಆಸೆ ತೀರೆ,
ಬರಲೆ ಬೇಕದೆಷ್ಟೊ ಸಾರೆ.

ಎಷ್ಟೊ ಸಾರೆ ಬಂದಿತಹುದು :
ಇನಿಸು ಎಂದು ಎಣಿಸತಗೆದು ;
ಬಹುದು ಮರಳಿ ಒಗೆದು ಒಗೆದು.

ಅದುವೆ ರಾಮ; ಅದುವೆ ಕೃಷ್ಣ;
ಅದುವೆ ಬುಧ ವಿಜತತ್ವಷ್ಠಾ;
ಚಿನ ಹಿಂಸಾ ಆಸಹಿಪ್ಪ್ಯಾ;

ಗುರುವರೇಣ್ಯ ಶಂಕರರು,
ರಾಮಾನುಜ ಮಂಧ್ರಗುರು,
ದಯಾ ಧರ್ಮ ಚಾಲಕರು;

ನಾನಕ, ಬಸವಣ್ಣ, ಮಿಕ್ಕ
ಇಂಥ ನಮ್ಮ ನಾಡ ಹೊಕ್ಕೆ
ಇತರ ಪಥಗಳಿತರ ತಕ್ಕು;

ಚೀರೆ ನಾಡ ಜಹರತುಷ್ಟು,
ಗುರು ಮಹಮದ್; ಯೇಸುಕ್ರಿಸ್ತ,
ಲವೋಜುವಾದಿ ಗುರು ವರಿಷ್ಠ.

ಕೂರತನದ ಈ ವಿರೋಧಿ
ಜೀವ, ಎಲ್ಲ ದಯಾವಾದಿ,
ಕೃಪೆಯ ತಾರೆ, ಏಕಪಾದಿ.

ಬಂದವಂದು; ಬಹವು ಮರಳ.
ಬರಲಿ; ಮರಳ ಮರಳಿ ಬರಲಿ;
ಆತ್ಮಫೋತದಿಂದ ನರಳ

ಸುನಿತ

ಕೊರಗುತ್ತಿರುವ ಜಗದ ಬಾಳ
ಮೇಲೆ ಕೃಪೆಯ ಜೀನು ಹಾಲ
ಹರಿಸಿ ಸಲಹಲೆಲ್ಲ ಕಾಲ.

ನೆಲಸಿ ನಿಲಲಿ ಅವರ ಮತ,
ಲೋಕ ಮತ, ವಿಶೋಕ ಮತ,
ಸರ್ವಭೂತಹಿತೇ ರತ.

ಕ ಲ್ಯಾಂತ ?

ಹಾಳು ಬಿದ್ದೂ ರಿನಲೀ ಹಗಲಿನಲೀ ನರಿತೋಳ

ಹದ್ದು ಗೂಗೆಗಳಾಳುವಂತೆ, ಲೋಕದಲಿಂದು

ಸ್ವಾಧ್ಯ ದಂಭ ಅನಿಇತಿ ಘಾತಕತೆ, ಏನೊಂದು
ಸಂಕೋಚ ಪಡದೆ ಮುಂಬರಿದು, ಮನುಜರ ಬಾಳ
ಅಶಿವದಲಿ ವಿಾಯಿಸಿವೆ. ಆಸುರೀ ಸ್ವರಮೇಳ

ಮಾನವನ ಬಾಳು ಸಾವಿನ ಹೊಲಬೊ ಎಂಬೊಂದು

ಭ್ರಮೆಯ ಹುಟ್ಟಿಸುತ್ತ ಒಳ್ಳಿತರ ನುಡಿಯನೆ ಕೊಂದು
ಜಗವ ತುಂಬಿದೆ, ಹೇಯ, ಮಾರಕ, ಖರ, ಕರಾಳ.

ಸೃಷ್ಟಿಯಲಿ ಮನುಜ ಎಂಬೊಂದು ವೃಕ್ಷವನೆಟ್ಟು

ಒಂದು ಕೆಲ್ಪದ ಕಾಲ ಬೆಳಸಿ ಎಂದೊೇ ಎಲೊಲ್ಲ

ಇದರ ಹೂ ಹಣ್ಣು ಕಾಣುವುದೆಂಬ ಆಸೆಯನು

ಪ್ರೋಷಿಸಿದ ದೇವ ಮರ ಕೊಂಕಿಡಲು ಹೇಸಿದನೊ ?

ಇನ್ನು ಇದು ಬಾಳುವುದು ಬೆಳೆಯುವುದು ಬರಿಸೊಲ್ಲು
ಎಂದು ನಿಶ್ಚಯಿಸಿ ಇದಮುಗಿಸಿದನೊ, ಮನಕೆಟ್ಟು ?

ವಿಸಿನ ವಿಹಾರಿ

ಕಾಮು ಲೋಭ ಕೆಲ್ಲೇಧ ವೋಹ ಮದ ಮಾತ್ರಯು
 ಹೊದರು ಮೇಳಿ ಕಾಡಾಗಿ ಬೆಳೆದು, ಮನುಜನ ಹೃದಯ
 ದಂಡಕಾರಣ್ಯವಾಗಿದೆ. ಇಲ್ಲಿ ಇನಿಸು ದಯ
 ಇನಿಸು ದಾಕ್ಷಿಣ್ಯ ಇನಿಸಾದರೂ ಬೈದಾಯು
 ಇಲ್ಲವಾಗಿದೆ. ಸದಾ ಸುಳಿದಾಡುತ್ತಿವೆ ಕೌರುಯು
 ವೋನೆ ನಂಜನೆ ಕಪಟ, ಹುಲಿ ಹಂಡಿ ಹಾವಾಗಿ;
 ಕಾಡನಾಳಿಹವು, ಎಲ್ಲಿಂ ತಾವೆ ತಾವಾಗಿ,
 ಕುಂದ ಕಾಣದೆ ನೀಂದ ಇರುಳು ಸ್ನೇಶಾಚಯು.
 ಇಂತಪ್ಪ ಶತಲಕ್ಷ್ಯ ಕೋಟಿ ಬಾಳುವೆಗಳಲಿ
 ಒಂದನೂ ಬಿಡದೆ ಎಲ್ಲದರಲೂ ಬಂದಿದ್ದು
 ವಿಸಿನವಾಸನ ನಡಸುತ್ತಿರುವ ಅಂತಯಾರ್ಮಿ
 ಇಲ್ಲೇನು ಮೃಗಯೆಗೆಂದ್ರೀತಂದೆಯಾ ಸ್ವಾಮಿ?
 ಇದು ಏನು ನಿನ್ನ ರಾಜ್ಯದ ಕಡೆಯು ಸರಹದೊಂದಿ?
 ನೀ ಬಳಲದಿಹುದೇನು ಇನಿತು ಕಾಡಲಿ ತೋಳಲಿ ?

ನಿಶ್ಚೀಯ ೧೦ ದ್ವಾರಾ ಲ

ನೋಡಿಹೇನು ಇಂದ್ರಜಾಲಿಕನಾಡುತ್ತಿರುವಾಗೆ.

ಅವನು ಮೇಲಕೆ ಎಸೆವುದೆಂಟು ಗಾಜಿನ ಬುರುಡೆ;

ಯಾವುದೇ ಕ್ಷುಣ ಅವನ ಕೈಯೊಳಿರುವುದು ಎರಡೆ.
ಯಾವುದೂ ನೆಲಕೆ ಬೀಳದು. ನೋಡುತ್ತಿಹ ನೋಟ
ಯಾವೋಂದು ಹೊತ್ತಿನಲಿ ಯಾವ ಬುರುಡೆಯ ಓಟ
ಎತ್ತೆ ಎಂಬುದ ಗ್ರಹಿಸಲಾರದಿರೆ, ಎಂಟನೂ
ಬಿಡದೆ ನಡಸುವ ಒಂದು ಚಲನದ ನಿಷಂಟನು
ಕಲ್ಪಿಸಿದೆ ಆಡುವನ ಕೈ ಮನದ ಪರಿಪಾಠ.

ಲಕ್ಷ್ಮೀಪಲಕ್ಷ್ಮಿ ಸಂಖ್ಯಾಕ ನೀಹಾರಿಕಾ

ಶತಲಕ್ಷ್ಮಿ ಸಾಹಸ್ರ ಸೂರ್ಯೋಽದುತಾರಕಾ

ನಿವಹವನು ಶತಕೋಟಿ ಯೋಜನದ ನಭಕೆಸಿದು

ಎಲ್ಲವೂ ಅಲ್ಲಿಯೇ ಆಡುತ್ತಿರುವಂತೆಂದೆ

ನಲಿಯುತ್ತಿಹ ಇಂದ್ರಜಾಲವನರಿಯಬಲ್ಲಾದೆ

ಈ ಮನಸು ಈ ಬುದ್ಧಿ ಈ ನನ್ನ ಹುಲ್ಲಿದೆ?

ತಾಯಾದ ಕೃಷ್ಣ

ಒಂಬತ್ತು ದಿನಕೆ ಹೇಣ್ಣಾಗಿ ಉಡುಪಿಯ ರಾಯ
 ಕುಳಿತಿಹನು ಭಕ್ತರೆದುರಲಿ; ಬದಿಗೆ ಇವು ಹಸ್ತಿ
 ತಾಯ ವೈಭವವ ಮೇರೆಯುತ ಸೊಂಡಿಲನು ಎತ್ತಿ
 ಸಂತಸದಿ ನಿಂದಿಹವು. ತಾಯಿ ಅಭಯದ ಕೈಯ
 ಸೀಡಿ, ನಗೆ, ನಗೆ ಅಲ್ಲ, ಎಂಬ ಯಾವುದೋ ಮಾಯ
 ಕಣ್ಣ ತುಟಿಗಳ ಬಳಯ ಬೆಳಗೆ, ಮಂಗುವೇ ಸ್ವಾಸ್ಥ
 ಎನ್ನತಿಹಳು. ಉಳಿದಂದು ಇದೆ ಮೂತ್ತಿ, ಈ ವೃದ್ಧಿ
 ಗಂಡೆ? ಕೃಷ್ಣನೇ? ರೀತಿ ಬೇರೆ; ಒಂದೇ ಕಾಯ?
 ಬೃಂದಾವನದೊಳಂದು ಕೃಷ್ಣ ಬೆಡಗಲಿ ನಡೆಯೆ,
 ಹೆಣ್ಣಿಲ್ಲ ಅವನ ಗಂಡೆಂದು ತಿಳಿಯಿತು, ಗಂಡು
 ಇದು ಹೆಣ್ಣಿಗಾಡಿ ಎಂದಿತು, ಎಂದು ಕತೆಯುಂಟು
 ಇಂದಿಂತೆ ಆಗುತ್ತದೆ. ಒಡಲು ಆತ್ಮಕೆ ಉಡುಗೆ.
 ಬೇರೆಯಾಯಿತೆ ಉಡುಗೆ? ಬೇರೆ ರೂಪವ ಕಂಡು
 ವಸ್ತುವೇ ಬೇರೆ ಎನಿಸುತ್ತದೆ ಮಾಯೆಯ ಅಂಟು.

ಧೃತಿ

ಇಂತಾದರೆ ಗತಿ ? ಅಂತಾದರೆ ಗತಿ ?
 ಉಂತಾದರೆ ಗತಿ ? ಎನುತ್ತಿದೆ ಮನಸು ;
 ಚಿಂತೆಯ ಹರಳನು ಹಣ್ಣಿನೆ ಅಗಿಯುವ
 ಪಂಥದಿ ನಿಜವನು ಮರೆದಿಹ ಕನಸು.

ಎಂತೇ ಆಯಿತು ; ಮನವೇ, ನೀನು
 ಮಾಡುವುದೇನಿದೆ ? ಉಣಬುದು ಹೊರತು ?
 ಏನೇ ಆದರು ಸರಿ, ಎಂಬುದ ಕಲಿ ;
 ಉಳಿವೆನೆಂಬ ಉಸಿರಿಗೆ ಅದು ಗುರುತು.

ಬಾಳಿದು ದಿನವೂ ನಡೆಯುವ ಪಾಠ ;
 ದಿನವೂ ನಡೆದಿದೆ ಪ್ರಶ್ನೆ, ಪರೀಕ್ಷೆ.
 ವೊದಲಲೆ ಪ್ರಶ್ನೆಯ ಮಾತೇ ? ಏನನೆ
 ಕೇಳಲಿ, ಹೇಳುವೆನೆನು, ಅದೆ ದೀಕ್ಷೆ.

ಪ್ರಶ್ನೆಯನೂಹಿಸಿಕೊಳ್ಳುವ ಭರದಲಿ
 ಪಾಠವ ಮಾಡದೆ ಬಿಡುವುದು ಜಾಣಿ ?
 ಈ ಕ್ಷಮಣಿ ಸೋಲದೆ ನಡೆ ; ಬಹ ದಿವಸ,
 ಏನೆ ಬರಲಿ, ನೀ ಗೆಳ್ಳದೆ ಮಾಣಿ.

ಆಶೇಯ ತಾರೆ

೦

ಎಹೊಮ್ಮೆ ಕಸೆ; ಅದರ ಮರೆಗೆ
ಅಲ್ಲಿ ಇಲ್ಲಿ ಇನಿಸು ರಸ.
ಎಹೊಮ್ಮೆ ಒರಟು, ಎಹೊಮ್ಮೆ ಬೆರಟೆ;
ನಡುವೆ ಅಲ್ಲ ಸೊಲ್ಲ ಹಸ.

ಕೊತ್ತಲ್ಕೊತ್ತಲ್ ಬಾನುದಾಳ
ಬರಿದು; ಮಧ್ಯ ಒಂದು ತಾರೆ:
ಬೆಳಕ ತುಣುಕು; ಅದನು ಸುತ್ತು
ಬಲಿತ ಶೂನ್ಯಕೆಲ್ಲ ಮೇರೆ.

ನೂರು ಕಾಡುಮಾತು; ಕೊನೆಗೆ
ಒಂದೆ ಒಂದು ಸವಿಯನುಡಿ.
ಬೆಟ್ಟ ಬೆಟ್ಟ ಕಲ್ಲು; ಎಲ್ಲಿ
ವಜ್ರ ಕೆಂಪ ಹರಳ ಹುಡಿ?

ಒಂಜೆ ನೆಲವೆ ಬಹಳ; ಇನಿಸೆ
ಹಸುರು; ಅದೂ ಸೊಪ್ಪುಸೆದೆ.
ಎಹ್ಮೆ ಬೇಕು ಕೂರ ಜೀವ?
ಎಲ್ಲಿ ಮರುಗಿ ಕರಗುವೆದೆ?

ನಮ್ಮ ಜಗವ ನಡೆಸುತ್ತಿರುವ
ಸೂತ್ರವೇ ಇಂತೆಂಬಪೋಲಿದೆ.
ಇದಕೆ ಬೇಸರೀಕೆ? ತಿದ್ದಿ
ಭಾಷ್ಯ ಯತ್ನವೇಕೆ ಬರಿದೆ?

೨

ಒದುಕ ಭಾರದಿಂದ ದಣಿದು
ಸೋತವೇಳಿ ಎಣಿಕೆ ಇಂತು
ಜೋತು ಬೀಳುತ್ತಿಹುದು; ಮಿಡಿದು
ಮಿಡಿಯದಿಹುದು ಜೀವತೆಂತು.

ಬೇಡ, ಮನವೆ; ಬೇಡ, ನಿನಗೆ
ಈ ನಿರಾಶೆ; ಗಗನವೆಲ್ಲ
ಶಾಸ್ಯವಾಗಲಿಲ್ಲ; ತಾರೆ
ಇಹವು; ಇದನು ಬಲ್ಲಿಯಲ್ಲ.

ನಭಕೆ ತಾರೆ ಎಂತು ಅಂತು
ನಿನಗೆ ಆಸೆ; ಇದನು ಮಾತ್ರ
ಮರೆಯ ಬೇಡ; ಬೇಡ; ಜೋಕೆ;
ನಿನಗಿಡಿ ನಾಂಗಲ್ಯ ಸೂತ್ರ.

ಕೊರ್ಕೆ ಕೊರ್ಕೆ ಬಾನ ತುಂಬಿ
 ಶೂನ್ಯ “ಗೆದ್ದೆ ನಾನು” ಎಂಬ
 ಕ್ವಣದಿ, ನೋಡು, ಬೆಳಕ ಚೂರು
 “ಇಲ್ಲ” ಎಂಬ ಸಮಾರಂಭ.

ಶೂನ್ಯವೆಂಬುದೆಲ್ಲಿ ಇಹುದು
 ಅಷ್ಟ ಮಾತ್ರ ಅದರ ತಾಣ;
 ಇಲ್ಲಿ ಅಲ್ಲಿ ಇದ್ದೆ ತಾರೆ
 ಆವರಿಸಿನೆ ಎಲ್ಲ ಬಾನ.

ವಜ್ರ ಕೆಂಪ ಹರಳ ಹುಡಿ,
 ಎಲೆಲ್ಲ ಚೆಲ್ಲಿ, ಒಳಗೆ ಸಿಕ್ಕಿ,
 ಬರಿಯ ಕಲ್ಲಿ ಹಿರಿದು ಎಂದು
 ಒಷ್ಟಿದುವೇ, ಮಣ್ಣ ಮುಕ್ಕಿ?

ಬಂಜೆ ನೆಲವೆ? ದೃಷ್ಟಿಯಿಟ್ಟು
 ನೋಡು: “ನೆಲವೆ, ಎಷ್ಟ ಬಂಜೆ
 ನೀನು?” ಎನ್ನುತ್ತಮುದು ಬಿತ್ತು
 ಒಂದಾವುದೊ, ಹಗಲು ಸಂಜೆ.

ಕಾಡ ಮಾತು ನೂರ ಮರೆಸಿ
 ಸವಿಯ ನುಡಿ ಆದೊಂದು ನಿಲದೆ?
 ಇದನು ಅವಕೆ ವಿಗಲು ಎಂದು
 ಅರಿತೇ ನೀನಿದಕೆ ಒಲಿದೆ.

ಇನ್ನು ಬೇಡ ಈ ನಿರಾಶೆ,
ಮನವೆ; ಬೇಡ ಈ ಜಿಹಾಸೆ;
ಬಾಳ ನಭದ ತಾರೆ, ನೆಲದ
ಹಸುರು, ಮಲೆತು ನಿಲಲಿ ಆಸೆ.

ಶೂನ್ಯ ಶೂನ್ಯವಲ್ಲ ; ಬೇಳಕ
ಬಯಸಿ ಹರಿದ ಬಯಲ ಹೊಲ;
ಎಲ್ಲೆ ಇರಲಿ ಬೇಳಕ ಕಂಡೆ
ನಿಲುವನೆಂಬುದದರ ಭಲ.

ಬಂಜೆ ಎಂಬ ಭೂಮಿ ಹಸುರ
ಬಯಸಿ ನಿಂತ ಕನ್ನೆ ಮಣ್ಣು ;
ಎಂದೋ ಅದರ ಕನಸು ಘಲಿಸಿ
ಒಗೆವುವಲ್ಲಿ ಹೂವು ಹಣ್ಣು.

ತನ್ನ ಗಭರದಲ್ಲಿ ಚೆಲ್ಲಿ
ಚೆದರಿದೊಳಿತ ಚೆಂದ ವಾಡಿ
ಹಡೆವುದೆ ಈ ಸೃಷ್ಟಿಯಾಟ;
ಉಸಿರು, ಚೆಲುವು, ಬಡಗು, ಗಾಡಿ.

ಸೋಲು ಸಲ್ಲಿ ಇದರೊಳೆಂದೂ;
ಚೆಲುವು ಗೆಲವು ಒಂದೆ ಸರಿ;
ಶೂನ್ಯದುದರದೆಲ್ಲ ಕಡೆಯು
ಬೇಳಕ ಕಾಣು, ಮುಂದೆ ಹರಿ

ಕೃಷ್ಣಪರ್ವದಿರುಳ ಸಾಲು
 ನುಂಗಿ ನುಂಗಿ ನುಂಗಿದರೂ
 ಸಾಯದಿದ್ದು ಮತ್ತೆ ಬೆಳೆದು
 ಬಹುದು ಹೇರಿಯ ಚೆಂಗದಿರು.

ನೀರಳ ಹಾವು ಸಾಹಸದಲ್ಲಿ
 ಗ್ರಾಸಮಾಡಿಕೊಳ್ಳಲು, ಒಳಿತು,
 ಎಂದು ಬಿಡಿಸಿಕೊಂಡು ಸಾರ್ಯ
 ಮತ್ತೆ ಬೆಳಗುತ್ತಿಹನು ತಳಿತು.

ಅಕೊಳೆ ನೋಡು, ಭರತ ಭೂಮಿ;
 ಕಡಲ ನೀರು ಮಲೆತು ಒತ್ತಿ
 ಮುಳುಗಿಸಿರಲು, ಸಿಂಹಳದಲ
 ತಲೆಯನು ಎತ್ತಿಹಳು ಮತ್ತೆ.

ಆಂತು ನಿಲ್ಲು, ಎಲ್ಲ ವೇಳೆ;
 ಕಷ್ಟವಿರಲಿ, ಕತ್ತಲಿರಲಿ,
 ತಾರೆಯಾಗಿ ವಜ್ರವಾಗಿ
 ಬಾಳು, ಬೆಳಗು, ಮರಳ ಮರಳ.

ಸಂಕಲ್ಪ

ಇನ್ನೂ ಮನ ಇದನರಿಯದು; ಆದರು
 ಇದೆ ನಿಜ: ಬಾಳಲಿ ಅನುದಿನ ಏನ
 ತರುತಿದೆ, ಆದೆ ಈ ಜೀವಕೆ ಒಳ್ಳೆತು.
 ಎಂತಿದು? ಗ್ರಹಿಸಿದೆನೇ ನಾ ಜಾಣ.

ಗ್ರಹಿಸಿ ಇದೆಂತೆಂಬುದ, ಎಲ್ಲೆಡೆಯಲಿ
 ಎಲ್ಲಾ ಹೊತ್ತುಲಿ ಸಮಜಿತ್ತದಲಿ,
 ಕೆಟ್ಟುದ ನುಡಿಯದೆ, ತಪ್ಪನು ನಡೆಯದೆ,
 ಬಾಳದೆನೇ, ನಿಲುವೆನಮುತ್ತ್ಯದಲಿ.

ನುಡಿ ನಡೆ, ತಪ್ಪದೆ, ಚೊಕ್ಕ ಆಗಿ,
 ಬಂದುದೇನು ಆದರೊಂದಿಗೆ ಬೆರೆತು,
 ಅದ ತಿದ್ದುತ ತಾನೊಳಿತಕೆ ಸಂದಿತೆ
 ಗುರಿಮುಟ್ಟು, ಸಂಕಲ್ಪವನರಿತು.

ಬಾಳನು ನೀಡಿದ ಸತ್ಯವೆ, ಎಂದೂ
 ಎಲ್ಲೆಡೆಯಲು ನಿನ್ನತೆ ಸಂಕಲ್ಪ
 ನಡೆವಂದಕೆ ಅನುಕೂಲಿಸಿ ನಡೆಯಲಿ
 ಈ ನಾನೆಲ್ಲ, ಅಲ್ಲ, ಅನಲ್ಲ.

ಹಲಸಂಗಿ ಜಕ್ಕೆವ್ವ

ಹಲಸಂಗಿ ಜಕ್ಕೆವ್ವ ನನ್ನವ್ವ ತಾಯೇ
 ಶ್ರಭುವನೇಶ್ವರ ಸುಂದರೀಶ್ವರನ ಜಾಯೇ
 ಕರುಣಾಸ್ವರೂಪಿಣಿ, ನಿತ್ಯ, ನಿರಪಾಯೆ,
 ಶ್ರುತಿಗೇಯೆ, ಜಗದಾಯತನೆ, ಅಪ್ರಮೇಯೆ,
 ನಿನ್ನ ಚರಿತವನೊರಿಯೆ ಸನ್ಮತಿಯನೀಯೆ
 ನಿನ್ನ ಕರುಣೆಯ ಕಂದ ಎನಗೋ ಅಜೇಯೆ.

ಸಕಲ ಲೋಕಗಳ ಕಲ್ಯಾಣದಾವಾಸ
 ಎಸೆದಿದೆ ಶ್ರವಿಷ್ಟಪದ ಕಳಸ ಕೈಲಾಸ;
 ಅದರೊಳೋಲಗದಲ್ಲಿ ಬೆಳಗಿಹನು ಶಂಖು;
 ಎಡಬದಿಯೋಳದೆ ಉಮಾದೇವಿಯರ ಇಂಬು.
 ಮಂಡಿಸಿಹರೋತ್ತಿನಲಿ ಗಣಪ ಆರುಮುಂಗ;
 ನೋಡಬೇಕವರು ಕುಳಿತಿರುವ ಆ ಸೊಬಗ.
 ಸುತ್ತು ಬಳಸಿದೆ ಭೂತಗಣ ಸುರವ್ವಾತ;
 ಇದಿರಿನಲಿ ಕುಳಿತಿಹನು ದಿವಿಜಕುಲನಾಥ.
 ದೇವಷಿಂ ಸಂಫಂ ಭೃಂಗಿಯ ನೃತ್ಯದಿಂದ
 ಪಡೆದಿಹುದು ಅರಿಯೆ ಬರದೊಂದು ಆನಂದ.
 ನೆರೆದ ಸುರಂಗೆ ತಕ್ಕ ಬಾಗಿನವ ನೀಡಿ
 ಪ್ರಮಾಣಗಣ ಸತ್ಯರಿಸುತ್ತಿಹುದು ಓಡಾಡಿ.
 ಎಲ್ಲ ಜೀವಕೆ ಜೀವವೀವ ಭವನೊಳಗು
 ನಲಿದಿಹುದು; ಪತಿಯನಲಿವಿನ ಚೆಲುವ ಬೆಳಗು
 ತೆರೆದಿದೆ ಉಮಾದೇವಿಯರ ಮನದ ನನೆಯು;
 ಮುಟ್ಟಿಹುದು ಇದರ ಸೊಗ ಮಾಜಗದ ಕೊನೆಯು

ಇಂತು ಮೂರಜಗವ ಮುಟ್ಟಿರೆ ಶಿವಾನಂದ
 ಸುಂದರೀಶ್ವರ ತನ್ನ ಕಣ್ಣೋಟದಿಂದ
 ತನ್ನಧರ ನೆಯಾಡ ದೇವಿಯರ ಕುರಿತು
 ಬಯಸಿದನು: ಆ ಅರ್ಥವೇಯೂ ಬಯಕೆ ಅರಿತು
 ಅಂತೆ ಬಯಸಿತು. ತಾಯಿ, ಇದೆ ನಿನ್ನ ಹಿರಿಮೇ;
 ಇದೆ ಸರಿ, ಮಹಾಮಾಯೆ, ಓ ಮಹಾಮಹಿಮೇ.
 ಮಿಂಚು: ಈ ನನ್ನ ಮನ ಏನ ಬಯಸಿತ್ತು?
 ಮಾಮಿಂಚು: ಬಲ್ಲಿ ಈ ಮನ ಅಂತೆ ಇತ್ತು.
 ಶಿವನೊಳೊದವಿದ ಭಾವ ಅವನ ಕಣ್ಣಿಂಚು;
 ಮಾಮಿಂಚು ನಿನ್ನ ಕಣ್ಣಿ ದನರಿತ ಸಂಚು.
 ಭಾವ ಭಾವದೊಳಿಂತು ಮೇಳ್ಳಿಸಿ ಶರ್ವ
 ಮರೆದನಲ್ಲಿಂದ ಒಂದರೆ ಚಣದ ಪರ್ವ.
 ಭೂತಗಣ ದಿವಿಜಕುಲಪತಿ ಸುರವಾತ
 ನೋಡುತ್ತಿದ್ದಂತೆಯೇ ಮೂರಜಗದ ನೌಢ
 ಕಾಣದಾದನು; ಅದೇ ಕ್ಷೇತ್ರ ತಾಯಿ ನೀನು
 ಕಾಣದಿಹೆ. ಸಭೀ, ಆಹ ಇದು ಏನು ಏನು,
 ಎನ್ನುತ್ತಿರೆ, ಮರುಚಣವೆ ಮತ್ತೆ ಮೈದೋರಿ
 ಕಂಡಿರೆಂದಿನ ರೀತಿ ನೀನು ಜೊತೆ ಸೇರಿ.
 ಆ ಕ್ಷೇತ್ರಾಂಶದ ಚರಿತೆಯಿಂದ ಹಲಸಂಗಿ
 ಹೆಸರಾಂತಿ ನೀನಿಲ್ಲಿ ಶಿವನ ಅಧಾರಂಗಿ.

ಎಲ ಮರುಳ! ಆ ಕ್ಷೇತ್ರಾಂಶದ ಚರಿತೆಯಿಂದೆ!
 ಅದರ ಫಲ ಈ ಸೃಷ್ಟಿ, ಈ ಹಿಂದೆ, ಮುಂದೆ.
 ಆ ಕ್ಷೇತ್ರದ ಕಣದ ಕಣದಲ್ಲಿ ಒಂದು ಜಗವೇ
 ಅರಳುವುದು, ಉದುರುವುದು; ಕಣವೇ, ಅದುಯಾಗವೇ?

ಅಳೆದ ಮನ ಅಂತಾಯ್ತು ಯುಗವೆ ಕ್ಷೇಣ ಅಹುದು;
 ಉಂತಾಯ್ತು ಕ್ಷೇಣ ಬಂದು ಯುಗ ಆಗಬಹುದು.
 ಲೋಕದಾಟಕೆ ಶಂಭು ಕಾಲವನು ಹೆತ್ತು;
 ಕಾಲಗೀಲಗಳು ಅವನಷ್ಟುಕತ್ತತ್ತು.
 ನಿಮಿಷ ಅನಿಮಿಷ ಪರಾತ್ಪರ ವಸ್ತು ತಾನು
 ಬಲೆಯಾಗಿ ಬಲೆಯ ಹೊರಗಿಹುದವನ ಜಾಣಿ.
 ಅವನೊಡನೆ ಬಲೆಯ ಹೊರಗಿಹ ಮಹಾವಾಯೆ,
 ನೀನು, ಓ ತಾಯೇ, ಅವೇಯೇ, ಅಜೇಯೆ.
 ದೇವಕುಲ ತನ್ನ ಮನದಿಂದ ಅಳೆದತ್ತು;
 ಕ್ಷೇಣವಾಗಿ ಕಂಡಿತಾ ಮನಕೆ ಆ ಹೊತ್ತು.
 ಸೃಷ್ಟಿಯಲ್ಲಿ ಆ ವೇಳೆ ಎನ್ನ ಮನವಿದ್ದು
 ನೋಡಿತ್ತೇ, ಹಾಯ್ದರದೆ ಅರ್ಥ ಯುಗ ಕದ್ದು ?
 ಕಣ ಅಲ್ಲಿ; ಯುಗ ಇಲ್ಲಿ, ನಿಮಗದು ಅನಂತ;
 ಗ್ರಹಸಬಹುದೆಂತು ಮನುಜರು ಇದರ ಹೊಂತ ?

ದೈವ ಜೀವನಕೆ ಯಾವಾ ಹೊತ್ತು ಬರಿದೆ
 ಕ್ಷೇಣದರ್ಥ, ಆಗ ನೀನೀಯುಗವ ತೆರಿದೆ.
 ಕೈಲಾಸದಾವರಣದಲಿ ಆಕೋ ವ್ಯೋಮ;
 ಹೊಸತೊಂದು ಹಸನಾಗಿ ಖರ ತಿಮಿರ ಧಾನು.
 ಅಹ ! ಅಹಾ ! ಏನು ಕತ್ತಲು ! ಕವಿದು ಕೊಬ್ಬಿ
 ತೀವಿಹುದು ಎಡೆಯ ಬಿತ್ತರವನೇ ತಬ್ಬಿ.
 ಅಲ್ಲಿ ಏನೊಂದಿಲ್ಲ ; ಇಹುದೊಂದೆ ; ಶಾಸ್ಯ ;
 ಶುದ್ಧ ಸಿದ್ಧ ಅಬದ್ಧ, ತಾನೆ ತನಗಸ್ಯ.
 ಇಂತಿದ್ದ ಗಾಥಾಂಥಕಾರದಾಳದಲಿ,
 ಅದು ಏನೊ, ಅದು ಎಂತೊ, ತಾನಾಗಿ ಕದಲಿ

ಕಣವಾಗಿ ಹೈದೋರಿತೊಂದಿನಿಸ ಬೆಳಕು;
 ಹೈದೋರಿ ಬೆಳೆದು ಹರಿಯಿತು ಹೇಲು ಕೆಳಗು;
 ಅಂತೆ ಹರಿಯಿತು ಎಡಕು, ಬಲಕು, ಮುಂಬದಿಗು,,
 ಹಿಂಬದಿಗು, ಸುತ್ತೆಲ್ಲ ಕಡೆಗು, ಆ ಒದಗು.
 ಸಿದ್ಧವಾಯಿತು ಆಗ ಒಂದು ಬ್ರಹ್ಮಾಂಡ.
 ಬೆಳಕು ಒಳಹಾಯೊಂದು ತಿನುರ ಪ್ರಕಾಂಡ.
 ಕೊನೆ ಇದ್ದರೂ ಕಾಣದನಿತದರ ದೂರ;
 ಪಾರವಿದೆ, ಆದರೂ ಕಾಣದಿದೆ ತೀರ.
 ಅನಿತರಲೆ ಆ ಜ್ಯೋತಿ ತಮಸುಗಳ ಬೆರಕೆ
 ಒಳಗಡಿಗೆ ಉಸಿರ ಸೆಳೆಯಿತೊ ಎಂಬ ತೆರಕೆ
 ಸದ್ಯ ಕೇಳಿಸಿತೊಂದು; ಮತ್ತೆ ಆದೆ ಉಸಿರ
 ಹೊರದೂಡಿದಂತೆ ಕೇಳಿತು ಸುಯ್ಯಾ ಹಸರ.
 ಜೀವಂತವಾಯಿತಾ ಬ್ರಹ್ಮಾಂಡ ಆಗ;
 ಇದು ಎಂತೊ ನಾನು ಬಲ್ಲೇನೆ ಆಗು ಹೊಗೆ?
 ಉಸಿರಾಡ ತೊಡಗಿದಾ ಲೋಕ ಜೀವಿಸಿತು.
 ಲೋಕಗಳ ಸಾಲಿನಲಿ ಅದು ಒಂದು ಹೊಸತು.

ಏನ ಹೇಳಲಿ, ತಾಯೆ ನಿನ್ನ ವಾಯೆಯನು?—
 ವಾಯೆ ನಿನತ್ತಲ್ಲವೇ? ನಿನ್ನ ಆ ಸ್ತ್ರಿಯನೂ
 ನಿನತು ಆಗಿರೆ ವಾಯೆ ನಿನತ್ತಲ್ಲದೇನು?
 ಅಲ್ಲ ಎನ್ನಪುದಾಗೆ ವಾಯೆಯೇ ನೀನು—
 ನೀನೆ ತಾನಾದ ನಿನ್ನನಿಯನಾ ವಾಯೆ
 ಬೆಳಕು ಬೆರೆತಾತಮಸಿನಂಡದಲಿ ಹಾಯೆ
 ಕತ್ತಲೋಳಶೂರಿದ್ದ ಬೆಳಕಿನಾಸಾರ
 ಕತ್ತಲಲಿ ಅಲ್ಲಲ್ಲಿ ಒಗಿದೊಂದು ತೀರ

ತಗ್ಗಿನಲಿ ಮದುಸೇರಿ ಫೋನಿಸಿದತ್ತೊಡನೆ.
ಇಂತಾಯ್ತು ಬೆಳಕ ಖಂಡಗಳೊಂದು ಫುಟನೆ.
ಇಂತೊಸೆದ ಬೆಳಕಿನಲಿ ಕೆಲವು ಇದ್ದಲ್ಲಿ
ತಿಪ್ಪಲಾಟದಲಿ ತೊಡಗಿವೆ: ಮರುಳೆ? ಜೆಲ್ಲೆ?
ಉಳಿದ ಬೆಳಕಿನ ಖಂಡ ಇವುಗಳನು ಸುತ್ತಿ
ಕುಣಿದಾಡ ತೊಡಗಿದವು ಒಂದನೊಂದೊತ್ತಿ.
ಇಂತು ಬೆಳಕಿನ ಖಂಡ ಎಲ್ಲ, ಹಿರಿ ಕಿರಿದು,
ಕುಣಿಯ ತೊಡಗಿದವು ತಮ್ಮನೆ ತಾವು ಮರಿತು.
ಏನಂದವ್ಯೋ ಅವರ ಆ ನಾಟ್ಯದಾಟ!
ಅದರೊಳೊಸರಿತು ಆಗ ಆ ಸೊತ್ತೊತ್ತಾರ,
ನಿಮ್ಮ, ಕುರಿತಿಗಳೂ ತಾರೆಗಳ ವ್ಯೂಹ
ಹಾಡಿ ನಡಸುತ್ತಲಿರುವ ಗಾನದಾಸೋಹ.
ಹಿರಿತಾರೆ ನೇಸರಿದ್ದಲ್ಲಿ ಸುತ್ತುತಿರೆ,
ಕಿರಿ ತಾರೆ ನೇಸರುಗಳವರ ಮುತ್ತಿ ಬರೆ,
ಬೆಳಕ ಬಳಗದ ಕೇಲಿ ತುರುಗಿದಾ ಹಾಡಿ
ಶಿವನ ಲೀಲೆಯ ವಿವರಣಕೆ ಆಯ್ತು ವೀಥಿ.

ನೀನವನೆ, ಅವನ ಲೀಲೆಯು ನೀನೆ, ನೀನೇ
ಅವನ ಲೀಲಾವಶ್ತು, ಸ್ತ್ರಿಯನಲಿ ವಿಲೀನೆ.
ಭವನ ಅವಿನಾಭಾವ ನೀನು, ಓ ತಾಯೆ.
ಇಂತು ಲೀಲಾ ವೀಧಿಯಾಗಿರಲು ಮಾಯೆ
ಶಿವನದರ ಮಧ್ಯ ವಿಹರಿಸಲು ಹೊರವಂಟಿ.
ಜೊತೆಗೆ ನೀ ನಡೆಯುತ್ತಿರೆ, ಈ ನಿಮ್ಮ ನಂಟ
ನೋಡಿ ನಕ್ಕಿತು ಬಯಲು ವೀಧಿ ಗ್ರಹ ತಾರೆ.
ಇದಕಿಂತ ಆನಂದ ಏನವಕೆ ಬೇರೆ?

ಇವರ ಒಳಗನು ನಲಿಸಿ ಶಿವ ಇವರ ಮಧ್ಯ
ತೂರಿದನು ಸಾರಿದನು : ನೀ ಜೊತಿಗೆ ಇದ್ದೆ.
ಇವರು ಕಂಡಂತೆ ಇವರಿಗೆ ಕಾಣದಂತೆ—
ಶಿವನ ಸುಳಿವಿಗೆ ಶಾಸ್ತ್ರವೇ ಅಂತೆ ಇಂತೆ?—
ಸುಳಿ ಹರಿದ, ಕಲೆ ಬೆರೆದ, ಮೆಯ್ಯಿರೆದ ಶಂಭು:
ನಿನ್ನ ಹೊರತಾರು ಕಾಣರು ಅವನ ಇಂಬು.
ಇಲ್ಲಿ ಕರಿದಾಗಿ ಕಂಠದ ಗರೆಯ ತೋರಿ,
ಅಲ್ಲಿ ರವಿಯಾಗಿ ಸಖರೋಚಿಯನು ಬೀರಿ,
ಇಲ್ಲಿ ಚಂದ್ರಮಾಯಾಖದಂತರಕೆ ತೂರಿ,
ನಿನ್ನತಲ್ಲಿದೆ ಎಲ್ಲ ಉಹೆಯನು ವಿಾರಿ,
ಇಲ್ಲಿ ಬೆಳಕಿನ ಹೃದಯದಲಿ ಕತ್ತಲಾಗಿ,
ಇಲ್ಲಿ ಕತ್ತಲ ಪಡೆಯ ಬೆಳಕಿಂದ ತಾಗಿ,
ನೀ ಸದಾ ಕೈಬಿಡದೆ ನಡೆದಿರಲು ಜೊತಿಗೆ
ಬ್ರಹ್ಮಾಂಡದುದ್ಯಾಸದಲಿ ಸುಳಿದು, ಮತಿಗೆ
ಸಂತಸವ ತಂದು ಕೊಂಡನು. ಸುಖಕೆ ಅವನೇ
ತಾರು ಸರಿ. ಆದರೂ ಆಟಕೇಬವಣಿ.

ಇಂತು ಕೆಲ ಹೊತ್ತು ಆಡುತಲಿರಲು ಶರ್ವ
ಅವನ ಮನದಲಿ ಮೂಡಿತನ್ನೊಂದು ಪರ್ವ.
ಅಹಮಿಲ್ಲದಿ ತಾರೆ ಸೂರ್ಯ ನಕ್ಕತ್ರ
ಬರಿಯ ಮಹ ; ಅವರೋಳಿರುವುದು ತಾನು ಮಾತ್ರ.
ಅಹಮೆಂಬುದೊಂದ ಮಾಡುವೆನೆಂದು ಶಿವಗೆ
ಬಯಕೆ ತೋರಿತು : ತಡೆಯೆ ಅವನ ಅನುಭವಕೆ?
ಅನುಭವಕೆ ತಗುವ ಈ ನೆಲನಾದುದಾಗ ;
ನೆಲಕೆ ತಗುವಂತೆ ನೀರಾಗಿಹುದು ಬೇಗ.

ಹಸಿಯೇನು, ಬಿಸಿಯೇನು, ಹಸಿರ ಸಸಿಹಸರ,
ಎನು ಐಸಿರಿಯೋ ಈ ತಾಯ್ಯೆಲದ ಬಸಿರ!
ಮಹವ ಬಿಡದೊಡನೆ ಮಹವಾಗಿಯೇ ಇರುತ
ಅಹವಂತೆ ತೋರುವುದು ಇಂತಿವರ ಚರಿತ.
ಮಹದ ಉಸಿರಲ್ಲಿದಿದರಲ್ಲಿ ಸೋಸಿಗೆ ಸೋಸಿಗೆ
ಉಂಟು ತಮ್ಮದೇ ಬೇರೆ ಉಸಿರ ಒಂದೊಸಗೆ.
ಬೇರೆ ಉಸಿರಾದರೂ ಮಹವ ಬಿಟ್ಟಲ್ಲ;
ಇವ ಮಹವ ಹಿಡಿದಿಹುದು ಒಂದೆ ತೋಟ್ಟಲ್ಲ.
ಮಹವನುಳಿದಂತೆ ಬೆಳೆವುದು, ಬೆಳೆದು ಕೂಡ
ಹರಿದು ಸರಿಯದು; ಇಂತು ಇವರಹಂ ಗೂಥ.
ಕಿರಿಯ ಆಕೃತಿಯಾಗಿ ಇಲ್ಲಿ ಹುಲ್ಲೆಸಳು,
ಅಲ್ಲಿ ಗರಿಯಲಿ ತೆಂಗು ಕೊಂಗು ರಾಜಿಸಲು,
ಇತ್ತ ಹಾವಸೆ ಕೋಟಿ, ಮಧ್ಯದಲಿ ಬಳ್ಳ
ಎನಿತೆನಿತು ಕೋಟಿ, ಆ ಅತ್ತ ನಭದಲ್ಲಿ
ತಲೆಯಂಟ್ಟು ನಿಂದಿರುವ ಅಶ್ವತ್ಥ, ಸಾಲ,
ಮಾವು ಸಂಪಗೆ ದೇವದಾರು ಹಿರಿಯಾಲ.
ಇವರೆಲ್ಲರಲಿ ನೀವು ನಿಮ್ಮಿರವ ಹರಿಸೆ
ಶತಕೋಟಿ ಹೂನ ಜಾತಿಗಳು ಗೋಚರಿಸಿ
ಅಹವಾಗದೆಯ ಒಂದು ಬೇರೊಂದನೆಳಸಿ,
ಸನಿಯದೂರಗಳಿಂದ ಒಲಿದು ಕೆಳೆ ಚೆಳಸಿ,
ಬಾಳಿ ಬಾಳಿಸುವಂದ ಸೆಲದಿ ಮೂಡಿತ್ತು:
ಚಿತ್ತೋ ಅಲ್ಲ ನೋ ಎಂಬ ಒಂದು ಚಿದಚಿತ್ತು.

ಇಂತು ಸೀರಿಕೆ ನಡೆಯುತ್ತಿರೆ ನಿನ್ನ ಇನಿಯ
ನಿನ್ನಂತೆ ತಿರುಹಿ ತನ್ನ ಕಣ್ಣ ಕೊನೆಯ,

ಇದ್ದಂತೆ ತಾನಾದ ಒಂದು ಜೀವಾಣು.
 ತನ್ನ ಅನುವನು ಅರಿವಳೋ ಅರಸಿ ತಾನು,
 ಅರಿತು ಏಗೆಯ್ದೊಂದೇ, ಎಂದವನ ಒಳಗು
 ಕೂತುಕದೊಂದೆ. ನೀನು ಕಾಣದುದೆ ಸುಳಿವು?
 ಜೀವಾಣುವಾದ ಶಿವನಧರ ಅಣು ಆಗಿ
 ನೀನೊಡನೆಯೇ ಇದ್ದೆ ಸರಿಸಮಾಕೆ ತಾಗಿ.
 ತಾನಿಹನು; ತಾನಾಗಿ ನೀನಿರುವೆ; ಆಹಾ
 ಏನು ಆನಂದಪೋ ಆ ಇರುವ ಭಾವ!
 ನಮಗೆ ಕಾಣದ ತೆಳುವ ಲಕ್ಷ್ಯ ಮುಡಿ ಸಮೇಸಿ
 ಅಲ್ಲಿಯಂತೆ ಇದ್ದೇನು ಎನ್ನುವ ಕಸಿವಿಸಿ
 ಜೀವಾಣು ಕುಲಕೋಟಿಯಾಗಿ ಒಳಗುಕ್ಕೆ
 ಸ್ವಾನುಭೂತಿಯಲ್ಲಿ ನೀನಾದ ಶಿವ ಸೋಕ್ಕೆ.
 ಒಂದರಲ್ಲಿ ಎರಡಿರುವ ಈ ಜಾತಿ ಬೆಳೆದು
 ತುಂಬಿತಾ ಅಂದವನು ಬಹುರೂಪ ತಳೆದು.

ಒಂದರಲ್ಲಿ ಎರಡಿದ್ದು ಒಂದಾಗಿ ಬೆರೆತ
 ನಿನ್ನ ಅಚ್ಚರಿಯ ಚದುರನು ಶಂಭು ಅರಿತ.
 ಬೇರೊಂದು ರೇವಿನೆಡಿ ಹರಿಯಿತಭಿಲಾಷೆ;
 ಹರಿಯಿತದೆ ಕಡೆ ನಿನ್ನ ಭಾವ, ಶಿವತೋವೆ.
 ಎರಡಾಗಿ ಒಂದು ಕೂಡುವ ತೆರಕೆ, ತಾನು
 ನೀರು ಸೆಲಗಳ ಜೀವ ಒಂದಾದ ಜಾಣು.
 ಒಡಲೊಂದ ತಳೆದು ಕರೆಯಂಚಿನಲಿ ಕೆಡೆಯೆ
 ತನ್ನಂತೆ ಬಂದುದಾವುದೊ ತನ್ನ ವಡೆಯೆ.
 ಅಂತೆ ಅಹುದಾದರೂ ತೀರ ಅಂತಲ್ಲ;
 ಹೊಂತುಕಾರನೆ ಕಾಣ ನಿನ್ನ ಹೊಂತೆಲ್ಲ.

ಆ ಚದುರೊ ! ಈ ಚದುರೊ ! ನಿನ್ನ ಈ ಚದುರು
ಒದಗಿಹುದು ಕೊನೆಯಿಲ್ಲದಲೇ ಪದರು ಪದರು.

ತನ್ನ ಹೊಂತಿಗು ಮಿಕ್ಕ ಚದುರು ಮನವೊಪ್ಪಿ
ಶಿವ ತನ್ನ ಜೊತೆ ನಿನ್ನ ಒಳಕೊಂಡನಪ್ಪಿ.
ಅಲ್ಲಿಂದ ನೊದಲಾಗಿ ನೀರು ನೆಲ ಬಾನ
ನೂರು ಕೋಟಿಯ ಜೀವ ತಾನಾದ ಜಾಣ.
ಜಾಣ ನೀನಾ ಎಲ್ಲ ಶತಕೋಟಿ ರೂಪ
ತಕ್ಕೆದಿರಲು ನೆರೆದು ತಣಿದನು ನಿನ್ನ ಓವ.
ಮಿಾನ ಗಂಡವನಾದ ; ನೀ ಮಿಾನ ಹೆಣ್ಣು :
ಸಹಿಸುವನಿತೂ ಸುಖವನೀವ ಸವಿಗಣ್ಣು .
ಗಂಡಾಮೆ ಅವನಾಗೆ ನೀನು ಹೆಣ್ಣುಮೆ ;
ಗಂಡು ಹಾವವನಾಗೆ ನೀನದರ ಭಾಮೆ ;
ನರಿ ನಾಯಿ ಹುಲಿ ಹಂಡಿ ನೊಲ ತೋಳ ಆನೆ,
ಎಲ್ಲ ಗಂಡವನು ; ಅದರೆಲ್ಲ ಹೆಣ್ಣ ನೀನೆ.
ಡೇಗೆ ಕೋಗಿಲೆ ಗೊರವ ಕಾಗೆ ಗುಬ್ಬಚ್ಚೆ
ಗಂಡಾದನೇ ಅವನು, ಅಕೊ ಹೆಣ್ಣು ಪಕ್ಕೆ
ನೀ ಸಿದ್ಧವಾಗಿದ್ದೇ : ಆ ಮನದ ಎಣಿಕೆ
ಎರಡು ರೂಪಾದಂತೆ ಆ ಒಂದೆ ಚಣಕೆ.
ನರನಾಗಿ ನಿಲಲವನು ನೀ ನಾರಿಯಾದೆ ;
ಗಂಡು ಜೀವದ ಸುಖ ಬಾಳನೇ ತೇದೆ.
ಇಂತು ಭಾವವ ಭಾವದಿಂದ ಜೊತೆ ಸಾರಿ
ಶಿವನಾದುದಾಗಿ ವೇಗದೊಳವನ ವಿಾರಿ,
ಓ ತಾಯಿ ನೀನಾದೆ ಶಿವನ ಸಂಗಾತಿ ;
ಆಸೆಗೂ ನೊದಲಾಗಿ ರೂಪಾಂತ ಸ್ತ್ರೀತಿ.

ಅಹಮಿಲ್ಲದಿಹ ತಾರೆ ಗ್ರಹ ಸೂರ್ಯಗೋಳ
 ಅರಿಯಿ ಬಾರದು ನಿಮ್ಮ ಅಹಮಹಂತಾಲ.
 ಅಹಮೇಂಬ ಭುಮೆಯಿಂದ ಖಗ ಮೃಗ ವ್ರಾತ
 ಅರಿಯದಿವೆ ಓ ಹಾತೆ, ಜಗದ ಸಿತ ಆತ
 ಜಗದಂಬೇ ನೀನು ಅವರಾಗಿ ಒಲೀದಾಡಿ
 ನಲಿಯುತಿಹ ತೆರನ. ಇದು ಆ ನಿಮ್ಮ ಮೋಡಿ.
 ಮನುಜರೆನ್ನುವ ನಾನು ನಿನ್ನ ಕೃಪೆಯಿಂದ,
 ಮನುತೆ ತೊಲಗಿರಿ ಹಸಾದದಿ ಕೂಡಿ ಬಂದ
 ತಿಳಿವಿಂದ, ಹತ್ತು ಲಕ್ಷ್ಯಕೇ ಎಲ್ಲೆಲ್ಲ ಬಬ್ಬ,
 ಎಂದೂ ಯಾವಾಗಲೋ ನಾನೇಂಬ ಮಬ್ಬ
 ಕ್ಷೇಣವೂತ್ತ ಗೆಲಿದು, ಈ ಲೀಲೆಗಿದು ಹದನು,
 ಎಂದು ತಿಳಿವನು. ಅಂತು ಸಂದ ತಿಳಿವದನು
 ಮತ್ತೆ ಮರಸುವುದು ಅವನಹಮೇಂಬ ಭಾವ.
 ಮುಕ್ತಿಯಾಗುವ ಹೊತ್ತು ಬಂದಿತೇ, ಜೀವ
 ತಾನಳಿದು ನಿಮ್ಮ ಈ ಲೀಲೆಯನೇ ನೆನೆದು
 ಸುಖಿಸುವುದು, ಅಹಮೇಂ ರಸವಾಗಿ ಹನಿದು.

ಅಂತು ಗಂಡಾಗಿ ಶಿವ, ಹೆಣ್ಣಾಗಿ ನೀನು,
 ತಳೆದ ಆ ಶತಕೋಟಿ ರೂಪುಗಳ ನಾನು
 ಹೆಸರಿಸಲು ಸಲುವೇನೇ, ಶೀಷನೇನಲ್ಲ.
 ಶೀಷನಾ ನಾಲಗೆಳೂ ನುಡಿಯ ಸಲ್ಲ.
 ನುಡಿವುದೇತರದು? ನೆನೆಯಲು ಆರದೂಹೆ,
 ಪಾರರಹಿತೆ ಅನಂತೆ, ಹೇ ದುರವಗಾಹೆ.
 ಗಂಡಾಗಿ ಸುಳಿದಿದ್ದ ಶಿವನ ಆ ಗಾಡಿ,
 ಹೆಣ್ಣಾಗಿ ನಿಂತ ಹೆಣ್ಣಿನ ನಿನ್ನ ಮೋಡಿ,

ಇದನಾದರೂ ನೇನಹು ನಿಲುಕ ಬಹುದೇನು ?
 ನಿಲುಕ ಬಂದಂದು ಅದು ತಾನ್ನ್ಲು, ನೀನು.
 ಜಗದೊಳಾಳುತ ನಾನು ಕೆಲವೊಂದ ನೋಡಿ
 ವೆರುಳು ಹೋದೆನು; ಹೇಳಲೇಕೆ ಆ ಹೋಡಿ.
 ಕೇಸರದ ಸಿಂಗ, ಕೇಸರ ತೊರೆದ ಸಿಂಗಿ,
 ಏನು ಸಮು ಗಂಭೀರ ಆ ನಿಮ್ಮ ಭಂಗಿ !
 ಈ ಮಹಾ ಸತ್ಯ ಒಲಿವುದು, ಒಲಿಸಬಹುದು,
 ಎಂದು ಎಣಿಸಲು ಬರುವುದೇ ? ತಗದು ತಗದು.
 ಆದರೇನದುವೆ ಗಂಭೀರದೆದಿಗಳಲಿ
 ಆಸಿ ಸುಳಿಯುತು ಅಂದು ಜೊತೆಗಾಗಿ ತೊಳಲಿ.
 ನೀ ಶಿವನ, ಶಿವ ನಿನ್ನ, ಬಯಸಿ ಕುಡಿ ಹರಿದು
 ಬಾಳು ಬಾಳನು ಸೇರಿದವು ಹಂಗ ತೊರೆದು.
 ಕೋಡ ಸಾರಗನಿಂತ ತೆರನೆನಿತು ಚಂದ!
 ಬೊಗಸೆಗಳ್ಳೆ ರಳಿಯನುಸರಣೆ ಏನಂದ !
 ತನಗೆ ಲೋಕವೆ ಬೇಡ ಎಂಬ ಆ ಕೋಣ
 ಒಲುವೆಯೇ ನಿಜ : ಬರಿಯ ವೇಷ ಆ ಸ್ಥಾಣ.
 ಗಳಿಯ ಜೊತೆ ಒಂದು ಕೊಂಬೆಯ ಸೇರಿ ಒಂದೇ
 ಎರಡಾಯಿತೆಂಬಂತೆ ಕುಳಿತಿರವು ಮುಂದೆ.
 ಜೆನ್ನ ನೋಡಿದೆನೆ ನೀನಿಸಿಸೇನೊ ಕಿರಿಯೆ.
 ಏಕೆ ? ಶಿವ ನಿನಗಿಂತ ಆ ತುಸವೆ ಹಿರಿಯ.
 ನಡೆಯೇನು, ಉಲಿವೇನು, ತಲೆಯೊಲೆವಜಾಣಿ !
 ಶಿವ ಹೆಚ್ಚಿ ? ನೀ ಹೆಚ್ಚಿ ? ಏನು ಎನೆ ಏನು.

ಹೆಣ್ಣಂಡು ಗರಿ ತೆರೆದು, ಸಮುತ್ಸುಖ ಮೆದ್ದು
 ಬಾನೆ ತಲೆಯನು ಕುರಿತು ಹಾರಿಹವು ಹದ್ದು ;

ಹೆಣ್ಣ ಕಣ್ಣನು ಕರ್ಭೆದು ಮೇರೆಯುತಿದೆ ಸೋಗೆ;
 ಸಿಲುಕದಿರೆ ಸಾವೆನೆಂದಟ್ಟುತಿದೆ ಡೇಗೆ;
 ಎನಿತು ಬಣ್ಣದ ಎನಿತು ರಚನೆಗಳ ಪುಕ್ಕು!
 ಯಾರು ಹೇಳುವರಕ್ಕೆ ಈ ನಿಮ್ಮ ಲೆಕ್ಕೆ!
 ಹಕ್ಕು ಮಿಗಗಳ ಬೆಡಗ ಮಿಕೆಳ್ಳಂದು ಬೆಡಗು
 ಮನುಜರಲಿ ಕಾಣುತಿದೆ ನನಗೆ ಅಡಿಗಡಿಗು.
 ಈ ಗಾಡಿ ಈ ವೋಡಿ ಈ ಸೋಬಗ ನೋಡಿ
 ನಿಮ್ಮ ತನ್ನಂತೆ ಎಣಿಸಿದೆ ನರನ ಖೋಡಿ.
 ಎಲ್ಲ ನಿಮ್ಮಂತೆ ಸರಿ; ನೀವು ಯಾರಂತೆ?
 ನಾನರಿಯನೆಂಬುದೇ ಬುದ್ಧಿ ಓರಂತೆ.
 ಇಂತು ಖಗ ವೃಗ ನರೋರಗರ ಪರಿ ಪರಿಗೆ
 ವೋದಲೆನಿಸಿ ಬೆಡಗುಗಳ ಹಚ್ಚಿದಿರಿ ಒರಿಗೆ.
 ತಣಿದ ಶಿವ; ನೀನು ತಣಿಸಿದೆ ಅವನ ಬಯಕೆ;
 ಸೋಲನೆಂತುಟು ಶಂಭು ನಿನ್ನ ಅನುನಯಕೆ?

ಆ ಕ್ಷ್ಯಾಣಾಧ್ರದ ಬಯಕೆ ಹರಿವಂದು ನೀವು
 ನಿಂತಿಹಿರಿ ಈ ನಿಮ್ಮ ಹಲಸಂಗಿ ತಾವು.
 ತನತಿದೆ ಪ್ರಸನ್ನವಾಗಿರಲು, ಕೈಲಾಸ
 ಇಲ್ಲಿ ಮಾಡಲಿ ಎಂದಿಹನು ಸುಂದರೀಶ.
 ಎಲ್ಲೆಡಿಯು ಕೈಲಾಸ; ಶಿವನಿಹನು ಎಲ್ಲೂ;
 ಅವನಿಗಂಟದು ಇಲ್ಲಿ ಅಲ್ಲಿಗಳ ಸೋಲ್ಲು.
 ಆ ಕ್ಷ್ಯಾಣನೆ ಮಾಡಿತ್ತು ಕೈಲಾಸ ಇಲ್ಲಿ;
 ಮಾಡಿದಿರಿ ನೀವು ಪೀಠದಲಿ ಕಳಿ ಚೆಲ್ಲಿ.
 ಮುನ್ನ ನಿಮ್ಮನು ಮರೆಸಿದಾಕ್ಷ್ಯಾಣದ ಅರೆಯ
 ಮುಗಿಸಿ, ಶಂಕರ ಸಭಿಗೆ ಕವಿದಿದ್ದ ತೆರೆಯ

ಸರಿಸಿದನು. ಶಿವನೆತ್ತು ಎಂಬ ಭಯವುಂಡು,
ದಿವಿಜಗಣ ಮತ್ತೆ ನಿಮ್ಮನು ಇಲ್ಲಿ ಕಂಡು
ಧೃತಿಗೊಂಡು, ಶಿವ ಮರೆದುದಿಲ್ಲಿಂದು ಎಣಿಸಿ,
ನಿಮ್ಮ ನೋಡಿತು, ನೋಟದಿಂದೊಳಗ ತಣಿಸಿ.
ಅಂತೆ, ಹೊದಲಿಗು ಏಕ್ಕದೇನೋ ಆನಂದ
ಎಲ್ಲರನು ಸೋಚಿತ್ತು ಶಿವನ ತಣಿವಿಂದ.
ಕಾರಣವ ಕಾಣದೆಯೆ ಆರುಮುಗ ಗಣಪ
ನಗುತಿಹರು; ಹೇಳಲೇ ಆ ನಗೆಯ ನುಣುವ?
ಬಾಗಿನವ ನೀಡುತ್ತಿದೆ ಪ್ರಮಥಗಣ ಸಭಿಗೆ;
ಜಯವಕ್ಕೆ ಶಂಭುವಿಗೆ, ಜಯ ನಿನಗೆ ಪ್ರಭುವೇ,
ಎಂದು ಭಕ್ತಿಯಲಿ ಹೊರೆದಿಹನು ನಂದಿಶ;
ಅವನಲಿ ಅನುಗ್ರಹಿಸಲೆಂದೊಂದು ಹಾಸ
ಮಾಡಿತ್ತು ನಿನ್ನ ಅರಸನ ಮುಖದೊಳಾಗ.
ತಂಪಾಗಿ ಸುಯ್ಯಿಹನು ಕಂಕಣದ ನಾಗ.

ಆಗ ತೋರಿತು ದೊರೆಗೆ, ನಿನ್ನ ಕುರಿತೊಂದು
ನಗೆ ನುಡಿಯ ನುಡಿಯನೇತಕೆ ತಾನು ಎಂದು.
ನುಡಿಯನೇತಕೆ? ಬೇರೆಯೇ? ಭೇದನೇಕೆ?
ನುಡಿದೆ ನುಡಿದನು: “ದೇವಿ, ಓವೋ ನನ್ನಾಕೆ,
ಕೈಲಾಸದಲಿ ಒಬ್ಬಳೊಬ್ಬನೋಡನಾಡಿ
ಮುಖಿಸಿದ್ದು, ಸೃಷ್ಟಿಯಲಿ ಬಹು ಬಾಳ ಕೂಡಿ,
ಕೋಟಿ ರೀತಿಯ ವಿಾನು ಹುಲಿ ಹಾವು ಹಕ್ಕಿ
ಮನುಜ ಕಿಂಬುರುಷ ಕಿನ್ನರರಾಗಿ, ಜಕ್ಕಿ
ಇಲ್ಲಿ ಹಲಸಂಗಿಯಾಗಿಹೊಬ್ಬಿ ಜಾಣ
ಕಂಡೆಯಾ?” ನಕ್ಕ ಭವ. ನಕ್ಕು, ನನ್ನಾಜಿ,

ನಿನ್ನ ಸೋಡಿದನು : ಸೋಟವೇ ಮೆಚ್ಚಿನಿಕ್ಕೆ.
 ಜಕ್ಕೆ ಎನುತವನಾಗ ಜಗದ ಸೋಟಕ್ಕೆ
 ಒಬ್ಬ ಜಕ್ಕನೇ ಆದ ; ನೀನಾದೆ ಜಕ್ಕೆ.
 ಶಿವ ಮತ್ತೆ ಸೋಡಿದನು ಆನಂದ ಉಕ್ಕೆ.
 ನಿಮಗೆ ಒಪ್ಪದ ವೇಷವೇ ಪರಿಜೆ ನಿಲುವೆ ?
 ನಿಮ್ಮ ಹೊದ್ದೀ ಚಿನ್ನವೆನಿಸದೇ ಚೆಲುವೆ ?
 ನಗಲು ಭವ ನೀನಕ್ಕೆ : ಕರಿಹಲ್ಲ ಚಂದ,
 ಮಂಗು ಮಂಗುತ್ತಿ ಬಂಧ, ತಾನೆ ಒಂದಂದ.
 ಶಿವನ ನಗಿಗೆದುರು ನಕ್ಕಂದೇ : “ನನ್ನರಸ,
 ಹಲವ ಬಯಸುವ ನಿನಗೆ ತಗುವುದೀ ಸರಸ.
 ಪತಿ, ಕೋಟಿ ಕೋಟಿ ಭೂಪಣ ವೇಷಗಳನು
 ಧರಿಸಿದನು ; ಸತಿಧರಿಸಳೇ ಅವಳ ಕೊಳನು ;
 ಆಡಿದಂತಾಡಳೇ, ನಲವ ಬರಿ ಚಲಕೆ
 ಒಲ್ಲೆನೆಂಬನು ; ಕಾಣೆಯಾ ಅವನ ಕಲಿಕೆ ?
 ಆದರಿಂದ ಹೆಣ್ಣು ಆ ವೇಷಗಳ ಧರಿಸಿ
 ಕೂಡಿದಳು, ಎಲ್ಲದರೊಳವನನೇ ಸ್ತುರಿಸಿ.
 ನೀನೇನೊ ಹಲವಾದೆ ; ನಾ ಕಂಡುದೊಂದೆ ;
 ಎಲ್ಲ ಆಕೃತಿಯಲೂ ನಿಮುಂದೆ ನಿಂದೆ ;
 ನಿನ್ನ ತಣಿಸಿದ ನಾನು, ರೂಪುಗಳನಲ್ಲ ;
 ನಿನ್ನ ಬಿಟ್ಟನೊ೦ದ ನಾ ಕಂಡುದಿಲ್ಲ ;
 ನೀನಲ್ಲದಿಲ್ಲ ಗಂಡೆಂಬುದಿನೊ೦ದು ;
 ಹಲಸಂಗಿ ಎನಲಿನ್ನು ನನಗೇನು ಕುಂದು ?

ನೀನೆಂದ ಪರಿ ನಾನು ಹಲಸಂಗಿಯಲ್ಲ ;
 ನಾನು ಹಲಸಂಗಿ ಬೇರೊಂದು ತೆರ, ನಲ್ಲ.

ಒಲುಮೆಯಲಿ ನೀ ಚೆನ್ನ ಈ ಯೆನ್ನನೊತ್ತೆ
ಅದಕೊ ಆ ಶತಕೋಟಿ ಬಾಳ ನಾ ಹೆತ್ತಿ.
ಗಣಪ ಷಣ್ಯಾಲಿ ಇಲ್ಲಿ ಸುಖದಿ ನಲಿದಿಹರು;
ನಲಿವರೇ ಹಂಡಿಗಳು, ಶತಕೋಟಿ, ಅವರು?
ಆ ಹಲವು ಬಾಳ ಸುಖವನು ಬಯಸಿ ನಾನು
ಹಲಸಂಗಿ; ಹಲಸಂಗಿ ಆಗಂತೆ ನೀನೂ.”

ನಗೆ ನುಡಿದ; ದಿಟನುಡಿದೆ; ತಾಯ ಹಟ ಹಿಡಿದೆ;
ಬಂದನೇ ಒಲಿದು ಹಲಸಂಗಿ ಪದ ಪಡಿದೆ.
ತ್ರಿಭುವನನೇಶ್ವರನ ಮನಮೋಲಿಸಿ, ಓ ತಾಯೆ,
ಮೂಲೋಕವನು ಹೆತ್ತು ಹೊರಿದೆ ನಿರಪಾಯೆ.
ಭಕ್ತರನು ಕಾವ ಚಟ್ಟದಲಿ, ಮಹಾಮಾಯೆ,
ಗಚ್ಛನೀಗುಡಿಯ ಗದ್ದಿಗೆಯಲಿ, ಅಮೇಯೆ,
ನಕ್ಕ ಕರಿಹಲ್ಲು, ಮಾಗುತಿ ಇಟ್ಟಿ ಮಾಗು,
ಮಗುವ ಕರಿಯುವ ಹಸನ ಕನಿಕರದ ಚಾಗು,
ಎದುರು ಕುಳಿತಿಹೆ ತಾಯೆ, ಬಾರೆ ಈ ಮನಕೆ;
ಬರುವುದೇ ಸರಿಯವ್ವ ನಿನ್ನ ತಾಯ್ತನಕೆ.
ಸರಿಯಂತೆ! ಸರಿತವ್ವ ಕಲಿಸಲೇ ನಿನಗೆ?
ಎನತು ಹಿತ ತಿಳಿಯದೇ ತಾಯ್ಗ ತನತನಗೆ?
ನೀನಾಗಿ ಕನಿಕರಿಂ ಕಂದನನು ಕಾಯೆ,
ನನ್ನವ್ವ ಜಕ್ಕವ್ವ ಹಲಸಂಗಿ ತಾಯೆ.

“ ಏನೇ ಬರಲಿ, ಎಂತೇ ಇರಲಿ ! ”

ಏನೇ ಬರಲಿ, ಎಂತೇ ಇರಲಿ,
ಅನುದಿನ ಯಾವ ಅಸುಖ ಸುಖ ತರಲಿ,
ಬಾಳ ಗೊಂಡಲದ ಕರ್ಕೆಶದೆದೆಯಲಿ
ಕೇಳುತ್ತಿರಲಿ, ಹರಿ, ನಿನ್ನ ಮುರಲಿ.

ಸೋರವ ಲೇಪದಲಿ ಬದುಕಿನ ಹಣ್ಣಾ
ಬಾಯೋಳಾಗಿರಲು ಎಂಥದೊ ಮಣ್ಣಾ,
ದೃಷ್ಟಿ ಕೆಟ್ಟು ಕತ್ತಲ ನಿಟ್ಟಿಸಿ ನಿಲೆ,
ಕಾಣಲಲ್ಲಿ, ದೊರೆ, ನಿನ್ನ ಕೆಣ್ಣಾ.

ಮೆತ್ತನ ಹಾಸಿಗೆ ಮುಳ್ಳನೊಲಾಗಿ,
ಬೇನೆಯ ಕಣ ಆತ್ಮವನೇ ತಾಗಿ,
ಇನ್ನು ಏನು ಗತಿ ಎನ್ನುವ ವೇಳೆ,
ಕೈ ಹಿಡಿದಿರು, ಕರುಣೆ, ನೀನಾಗಿ.

ಜೀವದಾತ ಸತ್ಯವನ್ನು ಕುರಿತು

೧

ನೀನು ಮಂತ್ರಸಿದ ಮಣಿನ ಗೊಂಬೆ
 ಮನುಷನೇನಿಸಿಕೊಂಡಿದೂ ನಡೆದಿಹೆ ನಾ.
 ನಿನ್ನರವಿಗೆ ಈ ಗೂಡೊಂದಿಂಬಿ ?
 ಅದರೂ ಇದರೊಳಿಗಿಹೆ, ಗಹನ.

ಪ್ರಾಣವಾಯುವನು ಕೊಲುವೆಯ ಬಾಲನ
 ಕೆಲಸಕಿರಿಸಿ ಬಾಳನ ಕಮಾಳ
 ಉಸಿರಲಿ ಜೀವಾನಲದನುವಾಲನ
 ನಡೆಸಿಹೆ : ಇಕೊ, ತಿದಿಯೊತ್ತುವ ತಾಳ.

ಜೀವವೆ ನಯ ; ಅದರೊಳಿಕಡೆ ಇನ್ನೂ
 ನಯದ ಹುರುಳು ಮನವೆಂಬಿದ ಸುಳಿಸಿ
 ಅದ ನೀ ಮಿಡಿದಿಹ ತೀರನೂ ಚೆನ್ನು,
 ನೋರಿಯಿಸಿ, ನಲಿಸಿ, ತಣಿಸಿ, ಮುಳಿಸಿ.

ಕೊಲುವೆಯ ಬಾಲನ ಸಾಕು ಬಿಡೆಂದೆಯ,
 ಕೆಡೆಯಿತು ನೂರ ಎರಡು ಹಿಡಿ ಮಣ್ಣು ;
 ಉಸಿರೂ ಮನವೂ ಒಡಲಿನ ಬಂದಿಯ
 ಪದವುಳಿದೊಡಿನೆ : ತೋರವು ಬೆನ್ನೂ.

ಸಾಗರದಲಿ ಅಲೆ ಅಲೆ ಅಲೆಯೆಂತು
ಬಾಳಲಂತು ಉಸಿರುಸಿರನು ನಡೆಸಿ,
ಅವುಗಳಂತರದಿ ಎಂತೋಇ ನಿಂತು
ಎಂತೋಇ ಭಾವದ ತುಂತುರ ಸಿಡಿಸಿ,

ಕ್ವಾಣ ಅನುಕ್ವಾಣವು ಆಡಿಸುತ್ತೆನ್ನ
ನೀನೆ ನೋಡಿಕೊಂಡಿಹೆ ಎನ್ನೆಂದೆಯು ;
ಇನ್ನೆನಗೇತಕೆ ಭಿಂತಿಯ ಬನ್ನು ?
ನೋಡಲೇಕೆ ಹಿಂಗಡೆ ಮುಂಗಡೆಯು ?

ನೀ ಕೈಯಾಡಿಸಿ ನಡೆಸಿದ ವಸ್ತು
ಒಳತರಲೇ ಮುಗಿವುದು ; ಮತ್ತೇನು ?
ನಿನ್ನ ನೋಟ ವಚಿಸಿತು : “ಶಬ್ದಮಸ್ತು” ;
ನಿನ್ನಂಗುಲಿ ಮುಂಗಲ ಸುರಥೇನು.

